



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

|                         |   |                       |
|-------------------------|---|-----------------------|
| ಸಂಪುಟ ೧೫೪<br>Volume 154 | ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೯, ೨೦೧೯ (ಭಾದ್ರಪದ ೨೮, ಶಕ ವರ್ಷ ೧೯೪೧)<br>Bengaluru, Thursday, September 19, 2019 (Bhadrapada 28, Shaka Varsha 1941) | ಸಂಚಿಕೆ ೩೮<br>Issue 38 |
|-------------------------|---|-----------------------|

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ  
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

## FOREST, ECOLOGY AND ENVIRONMENT SECRETARIAT

- Sub:** Diversion of 1.00 hectare of forest land in Sy.No. 12 of Ramteertha village in Jamakhandi taluk, Bagalkot District for expansion of existing school premises in favour of the General Secretary, Krishna Teera Rayat Sangh, Jamkhandi - reg.
- Read:**
1. Letter No A5(2)[A5(3)].GFL.CR-23/2009-10, Dated:30-09-2015 of the Principal Chief Conservator of Forests (Head of Forest Force), Bengaluru.
  2. Government Order No. FEE 93 FLL 2015, Dated: 27-11-2015 of the Government of Karnataka.
  3. Letter No. FCA/11.6/327/MISC/7855, Dated the 6<sup>th</sup> January, 2016 of the Ministry of Environment, Forests and Climate Change, Government of India.
  4. Notification No. FEE 93 FLL 2015, Dated: 17-02-2016 of the Government of Karnataka.
  5. Letter No. FEE 93 FLL 2015, Dated: 05-03-2016 of the Government of Karnataka.
  6. Letter No. F.No.4-KRB 1087/2016-BAN/1161, Dated the 13<sup>th</sup> December, 2016 of the Ministry of Environment, Forests and Climate Change, Government of India.
  7. Letter No A5(2)[A5(3)].GFL.CR-23/2009-10, Dated: 10-10-2018 of the Additional Principal Chief Conservator of Forests (Forest Conservation) and Nodal Office (FCA) Bengaluru.
  8. Letter No. FEE 93 FLL 2015, Dated: 01-12-2018 of the Government of Karnataka.
  9. Letter No. F.No.4-KRB 1087/2016-BAN/342, Dated: 28-05-2019 of the Ministry of Environment, Forests and Climate Change, Government of India.

### Preamble:

The Principal Chief Conservator of Forests (Head of Forest Force), Bengaluru vide letter read at (1) above has submitted the proposal to obtain the approval under Section-2 of the Forest (conservation) Act, 1980 for diversion of 1.00 hectare of forest land in Sy.No. 12 of Ramteertha village in Jamakhandi taluk, Bagalkot District for expansion of existing school premises in favour of the General Secretary, Krishna Teera Rayat Sangh, Jamkhandi.

For this proposal the Government of Karnataka have accorded Stage-I approval under the Forest (Conservation) Act, 1980 vide Government Order read at (2) above.

The Government of India vide letter read at (3) above have requested to withdraw the Government Order read at (2) above by stating that the proposal involves the development of private school and is not governed by the guidelines issued vide letter No. 11-9/98-FC, dated 13-02-2014. Hence the Government Order read at (2) above was withdrawn by the Notification read at (4) above and the proposal was sent to the Ministry of Environment, Forests and Climate Change, Government of India vide letter read at (5) above, requesting to accord Stage-I approval under Section 2 of the Forest (Conservation) Act, 1980.

The Government of India vide letter read at (6) above have conveyed its in-principle approval (Stage-I) for diversion of forest land by stipulating certain conditions.

(೬೮೭)

Further, the Additional Principal Chief Conservator of Forests (Forest Conservation) and Nodal Office (FCA) Bengaluru vide letter read at (7) above has sent proposal with the compliance report to Government of Karnataka, and requested to accord Stage-II approval and the same was forwarded to the Ministry of Environment, Forests and Climate Change, Government of India with a recommendation to accord Stage – II approval under Section-2 of the Forest (Conservation), Act-1980 vide letter read at (8) above.

The Ministry of Environment, Forests and Climate Change, Regional Office (Southern Zone), Government of India have accorded Stage-II approval under section 2 of the Forest (Conservation) Act, 1980 vide letter read at (9) above by imposing certain conditions.

The proposal has been examined in detail and hence the order.

**Government Order No. FEE 93 FLL 2015, Bengaluru, Dated: 24-07-2019**

In the circumstances as explained in the preamble above, Government is pleased to accord approval (Stage-II) under section 2 of the Forest (Conservation) Act, 1980, for diversion of 1.00 hectare of forest land in Sy.No. 12 of Ramteertha village in Jamakhandi taluk, Bagalkot District for expansion of existing school premises in favour of the General Secretary, Krishna Teera Rayat Sangh, Jamkhandi for a period of 20 years subject to the following conditions.

1. The legal status of forest land shall remain unchanged.
2. The demarcation of the proposed forest area shall be carried out by erecting 4 feet high cement concrete pillars duly numbered at an interval of 20 meters at the cost of User Agency.
3. The plantations shall be raised on 2.0 hectare of forest land around the premises of the school at the cost of User Agency.
4. The Additional amount of the Net Present Value (NPV) of the diverted forest land if any becoming due after revision of the same by the Hon'ble Supreme Court of India in future, shall be charged by the State Government/The Principal Chief Conservator of Forests (Head of Forest Force) from the User Agency and the same shall be transferred to the designated Adhoc CAMPA Account.
5. The layout plan of the proposal shall not be changed without prior approval of Central Government.
6. The total forest area utilized for the project shall not exceed 1.00 hectare. The Forest land shall be used only for the purpose for which it is diverted.
7. The forest land proposed to be diverted shall under no circumstances be transferred to any other agencies., department or person without prior approval of Government of India.
8. Any other condition that the Ministry of Environment, Forests and Climate may stipulate from time to time in the interest of conservation, protection and development of Forest and Wildlife.
9. Violation of any of these conditions will amount to violation of Forest (Conservation) Act, 1980 and action would be taken as per the MoEF&CC Guideline F.No. 11-42/2017-FC, dated: 29-01-2018.
10. The Principal Chief Conservator of Forests (Head of Forest Force) and User Agency shall comply the provisions of the all Acts, Rules, Regulations, Guidelines, NGT order and Hon'ble Court Order (s) pertaining to this project, if any, for the time being in force, as applicable to the project.

PR-298  
SC-100

By Order and in the Name of the Governor of Karnataka

**Archana M.S.**

Under Secretary to Government

Forest, Ecology and Environment Department (Forest-C)

**ಕಂದಾಯ ಸಚಿವಾಲಯ**

**ವಿಷಯ :** ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಬೆಟಸೂರ ಹಾಗೂ ಉಗರಗೋಳ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 11-20 ಎಕರೆ ಜಮೀನನ್ನು ಪವನ್ ವಿದ್ಯುತ್ ಯೋಜನೆಗಾಗಿ ಮೆಮ್ಪಸೂರು ಮಾರ್ಕೆಂಟ್ರಿಲ್ ಕಂಪನಿ ಲಿಮಿಟೆಡ್, ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಿರುವುದಕ್ಕೆ ಬದಲಾಗಿ ಮೆಮ್ಪಕೋಲ್ಯಾಬ್ಸ್ ಲಿಮಿಟೆಡ್., ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡುವ ಕುರಿತು.

**ಓದಲಾಗಿದೆ :**

1. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ: ಪ್ರಾಆಬೆ: ಭೂಮಿ-4: ಎಲ್‌ಜಿಎಲ್‌:ವಿವ: 79:2017-18, ದಿನಾಂಕ:27-03-2018.
2. ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 20 ಎಲ್‌ಜಿಎಲ್ 2018, ದಿನಾಂಕ:21-12-2018.
3. ಇಂಧನ ಇಲಾಖೆಯ ಆದೇಶ ಸಂಖ್ಯೆ: ಇಎನ್ 188 ಎನ್‌ಸಿಇ 2018, ದಿನಾಂಕ:23-03-2018.
4. ಕಾರ್ಯದರ್ಶಿ, ಮೆ. ಮೈಕ್ರೋ ಲ್ಯಾಬ್ಸ್ ಲಿಮಿಟೆಡ್., ಬೆಂಗಳೂರು. ಇವರ ಮನವಿ ದಿನಾಂಕ: 28-12-2018.

**ಪ್ರಸ್ತಾವನೆ:**

ಮೇಲೆ ಓದಲಾದ ಕ್ರಮ ಸಂಖ್ಯೆ(1)ರಂತೆ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರ ದಿನಾಂಕ:27-03-2018ರ ಪತ್ರದಲ್ಲಿ, ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಬೆಟಸೂರ ಮತ್ತು ಉಗರಗೋಳ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 11-20 ಎಕರೆ ಜಮೀನನ್ನು ಪವನ್ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮೆ:ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್, ಬೆಂಗಳೂರು ಇವರಿಗೆ ಗುತ್ತಿಗೆ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು.

ಮೇಲೆ ಓದಲಾದ ಕ್ರಮಸಂಖ್ಯೆ:(2)ರ ಆದೇಶದನ್ವಯ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು, ಉಗರಗೋಳ ಗ್ರಾಮದ ಸ.ನಂ. 956ರಲ್ಲಿ 2.00 ಎಕರೆ, 953ರಲ್ಲಿ 5.20 ಎಕರೆ ಹಾಗೂ ಬೆಟಸೂರ ಗ್ರಾಮದ ಸ.ನಂ. 636ರಲ್ಲಿ 3.00 ಎಕರೆ ಮತ್ತು ಸ.ನಂ 613ರಲ್ಲಿ 1.00 ಎಕರೆ ಹೀಗೆ ಒಟ್ಟು 11-20 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ (1)(i)(1)ರ ಪ್ರಕಾರ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ, ಮೆ: ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್, ಬೆಂಗಳೂರು ಇವರಿಗೆ 10. ಮೆ.ವ್ಯಾಟ್ ಸಾಮರ್ಥ್ಯದ ಪವನ್ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲು ನಿಯಮ 19(3)(ಬಿ)ರನ್ವಯ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮಸಂಖ್ಯೆ: (3)ರ ಇಂಧನ ಇಲಾಖೆಯ ಆದೇಶದನ್ವಯ, ಮೆ:ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್ ರವರಿಗೆ ಹಂಚಿಕೆ ಮಾಡಲಾದ 10 ಮೆ.ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು 12 ಮೆ.ವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಿ, ಈ ಪೈಕಿ 10 ಮೆ.ವ್ಯಾಟ್ ಸಾಮರ್ಥ್ಯವನ್ನು M/s.Micro Labs Limitedಗೆ ಸ್ವತಃ ಬಳಕೆಗಾಗಿ (Captive) ಉಪಯೋಗಿಸಿಕೊಳ್ಳಲು ವರ್ಗಾಯಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಸಂಖ್ಯೆ:(4)ರ ಮನವಿಯಲ್ಲಿ ಕಾರ್ಯದರ್ಶಿ, M/s.Micro Labs Limited ಬೆಂಗಳೂರು ಇವರು, ಇಂಧನ ಇಲಾಖೆಯ ಆದೇಶ ಸಂಖ್ಯೆ: ಇಎನ್ 188 ಎನ್‌ಸಿಇ 2018, ದಿ:23-03-2018ರನ್ವಯ ಈ ಹಿಂದೆ ಮೆ:ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್ ರವರಿಗೆ ಹಂಚಿಕೆ ಮಾಡಲಾಗಿದ್ದ 10 ಮೆ. ವ್ಯಾಟ್ ವಿದ್ಯುತ್ ಸಾಮರ್ಥ್ಯದ ಯೋಜನೆಯನ್ನು 12. ಮೆ ವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಿ ಈ ಪೈಕಿ 10 ಮೆ.ವ್ಯಾಟ್ ಸಾಮರ್ಥ್ಯವನ್ನು M/s.Micro Labs Limitedಗೆ ವರ್ಗಾಯಿಸಿ ಆದೇಶಿಸಿರುವುದರಿಂದ, ಮೆ:ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್ ಇವರಿಗೆ ದಿನಾಂಕ: 21-12-2018ರ ಆದೇಶದನ್ವಯ ಗುತ್ತಿಗೆಗೆ ನೀಡಲಾದ ಜಮೀನಿನ ಗುತ್ತಿಗೆಯನ್ನು M/s.Micro Labs Limitedಗೆ ವರ್ಗಾಯಿಸುವಂತೆ ಕೋರಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 20 ಎಲ್‌ಜಿಎಲ್ 2018, ಬೆಂಗಳೂರು, ದಿನಾಂಕ: 20-07-2019.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಉಗರಗೋಳ ಗ್ರಾಮದ ಸ.ನಂ.956ರಲ್ಲಿ 2-00 ಎಕರೆ, ಸ.ನಂ.953 ರಲ್ಲಿ 5-20 ಎಕರೆ ಹಾಗೂ ಬೆಟಸೂರ ಗ್ರಾಮದ ಸ.ನಂ.636 ರಲ್ಲಿ 3-00 ಎಕರೆ ಮತ್ತು ಸ.ನಂ.613 ರಲ್ಲಿ 1-00 ಎಕರೆ ಒಟ್ಟು 11-20 ಎಕರೆ ಜಮೀನನ್ನು ದಿನಾಂಕ:21-12-2018ರ ಆದೇಶದನ್ವಯ ಮೆ:ಮೈಸೂರು ಮಾರ್ಕೆಂಟೈಲ್ ಕಂಪನಿ ಲಿಮಿಟೆಡ್, ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಿರುವುದಕ್ಕೆ ಬದಲಾಗಿ M/s. Micro Labs Limited, Bengaluru ಇವರಿಗೆ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗೋಮಾಳ ಶೀರ್ಷಿಕೆಯಿಂದ ತೆಗೆದು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)(1) ರಂತೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ದರ ಮತ್ತು ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಹಾಗೂ 02 ವರ್ಷಗಳಿಗೊಮ್ಮೆ ಶೇ.10ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಷರತ್ತಿನೊಂದಿಗೆ, ಸದರಿ ನಿಯಮಗಳ ನಿಯಮ 19(3)(ಬಿ)ರನ್ವಯ 30 ವರ್ಷಗಳ ಅವಧಿಗೆ 10 ಮೆಗಾವ್ಯಾಟ್ ಸಾಮರ್ಥ್ಯದ ಪವನ್ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶಕ್ಕಾಗಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಗುತ್ತಿಗೆಗೆ ನೀಡಿ ಆದೇಶಿಸಲಾಗಿದೆ.

**ಷರತ್ತುಗಳು:**

1. ಗುತ್ತಿಗೆ ಆದೇಶದಲ್ಲಿ, ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ /ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.
3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.
4. ಗುತ್ತಿಗೆಗೆ ಪಡೆದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
5. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.
6. ಗುತ್ತಿಗೆಗೆ ನೀಡಿರುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಗುತ್ತಿಗೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
7. ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆದು ಕೊಳ್ಳತಕ್ಕದ್ದು.
8. ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
9. ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ ಇತರೆ ರೀತಿಯ ಪರಿಭಾರಿ ಮಾಡತಕ್ಕದ್ದಲ್ಲ.

10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.
11. ಜಿಲ್ಲಾಧಿಕಾರಿಗಳು ಗುತ್ತಿಗೆಗೆ ನೀಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-299

SC-50

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-3).

#### ಕಂದಾಯ ಸಚಿವಾಲಯ

**ವಿಷಯ:-** ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಎಳೇನಹಳ್ಳಿ ಗ್ರಾಮದ ಸ.ನಂ.49ರಲ್ಲಿ 8-32 ಎಕರೆ/ಗುಂಟೆ 'ಸರ್ಕಾರಿ ಮುಫತ್ತು ಕಾವಲ್' ಗೋಮಾಳ ಜಮೀನನ್ನು ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವರಿಗೆ ಶೈಕ್ಷಣಿಕ ಹಾಗೂ ಇತರೆ ಕಲ್ಯಾಣ ಚಟುವಟಿಕೆಗಳಿಗಾಗಿ ಮಂಜೂರು ಮಾಡುವ ಬಗ್ಗೆ.

**ಓದಲಾಗಿದೆ:-** 1) ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವರು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿ ದಿನಾಂಕ: 22/04/2019.

2) ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್‌ಎನ್‌ಡಿ(ಎಸ್)ಸಿಆರ್/11/2019-20, ದಿನಾಂಕ: 18/05/2019.

#### ಪ್ರಸ್ತಾವನೆ:

ಮೇಲೆ ಓದಲಾದ ಕ್ರ.ಸಂ.(1)ರಲ್ಲಿ ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವರು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಪತ್ರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಎಳೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರ ಒತ್ತಾಯದ ಮೇರೆಗೆ ವಿದ್ಯಾಸಂಸ್ಥೆಗಳನ್ನು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನಾಥಾಶ್ರಮ, ಬಡ ಮಕ್ಕಳಿಗೆ ವಿದ್ಯಾರ್ಥಿನಿಲಯ, ಸಾಮಾನ್ಯ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಆರ್ಯುವೇದ ಶಿಕ್ಷಣ, ತಾಂತ್ರಿಕ ಶಿಕ್ಷಣ, ಪ್ಯಾರಾಮೆಡಿಕಲ್, ನರ್ಸಿಂಗ್, ಆಸ್ಪತ್ರೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳು, ಆಧ್ಯಾತ್ಮಿಕ, ಕೌಶಲ್ಯಾಭಿವೃದ್ಧಿ ಹಾಗೂ ಇತರೆ ಕಲ್ಯಾಣ ಚಟುವಟಿಕೆ ಕೇಂದ್ರಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಅವಶ್ಯಕ ಜಮೀನು ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರ.ಸಂ.(2)ರ ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಎಳೇನಹಳ್ಳಿ ಗ್ರಾಮದ ಸ.ನಂ.49ರಲ್ಲಿ 10-35 ಎಕರೆ/ಗುಂಟೆ 'ಸರ್ಕಾರಿ ಮುಫತ್ತು ಕಾವಲ್' ಜಮೀನನ್ನು ಮಂಜೂರು ಮಾಡುವಂತೆ ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವರು ಕೋರಿದ್ದಾರೆಂದು ತಿಳಿಸಿರುತ್ತಾರೆ.

ಪ್ರಸ್ತಾವಿತ ಎಳೇನಹಳ್ಳಿ ಗ್ರಾಮದ ಸ.ನಂ.49ರಲ್ಲಿ ಆರ್ಕಾಬಂದ್‌ನಂತೆ 16-09 ಎಕರೆ/ಗುಂಟೆ ಹಾಗೂ ಸ.ನಂ.49/2ರಲ್ಲಿ 5-14 ಎ/ಗುಂ ಜಮೀನು ಶ್ರೀ ಮುನಿಸ್ವಾಮಪ್ಪ ಬಿನ್ ಹನುಮಪ್ಪ ಎಂದು ಪಹಣಿಯಲ್ಲಿ ನಮೂದಾಗಿರುವುದನ್ನು ಸ.ನಂ.49ಕ್ಕೆ ಒಟ್ಟುಗೂಡಿಸಿ ಒಟ್ಟು 21-23 ಎಕರೆ/ಗುಂಟೆ ಜಮೀನನ್ನು ಪಹಣಿ ಕಾಲಂ 9ರಲ್ಲಿ ನಮೂದಿಸಲಾಗಿರುತ್ತದೆಂದು ತಿಳಿಸಿರುತ್ತಾರೆ. ಶ್ರೀ ಮುನಿಸ್ವಾಮಪ್ಪ ಬಿನ್ ಹನುಮಪ್ಪ ಇವರಿಗೆ 5-14 ಎ/ಗುಂ ಜಮೀನು ದುರಸ್ತಿಯಾಗಿ ಹೊಸ ಸ.ನಂ.67ರಲ್ಲಿ ನಮೂದಿಸಲಾಗಿರುತ್ತದೆ. ಹಾಗೂ ಇತರ ಒತ್ತುವರಿದಾರರಿಂದ ಸದರಿ ಜಮೀನನ್ನು ತೆರವುಗೊಳಿಸಿ, ವಶಕ್ಕೆ ಪಡೆಯಲಾಗಿದ್ದು, ಅಂತಿಮವಾಗಿ ಸ.ನಂ.49ರಲ್ಲಿ 16-09 ಎಕರೆ/ಗುಂಟೆ ಜಮೀನು ಇರುವುದಾಗಿ ವರದಿಯಲ್ಲಿ ತಿಳಿಸಿರುತ್ತಾರೆ. ಆ ಪೈಕಿ 5-14 ಎಕರೆ/ಗುಂಟೆ ಜಮೀನು ನೈಸ್ ರಸ್ತೆಗೆ ಭೂ ಸ್ವಾಧೀನವಾಗಿದ್ದು ಹಾಗೂ 2-03 ಎಕರೆ/ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಲೇ. ಸತ್ಯನಾರಾಯಣ ಎಂಬುವವರ ಹೆಸರಿನಲ್ಲಿ ಅವರ ವಾರಸುದಾರರಾದ ಶ್ರೀ ವಿಜಯ ಭಾಸ್ಕರ್ ರವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆಂದು ವರದಿಯಲ್ಲಿ ತಿಳಿಸಿರುತ್ತಾರೆ. ಉಳಿಕೆ 8-32 ಎ/ಗುಂ ಜಮೀನು ಇರುತ್ತದೆ.

ಪ್ರಸ್ತಾವಿತ ಎಳೇನಹಳ್ಳಿ ಗ್ರಾಮದ ಸ.ನಂ.49 ರಲ್ಲಿನ ಜಮೀನು ಸರ್ಕಾರಿ ಮುಫತ್ತು ಕಾವಲ್ ವರ್ಗೀಕರಣದ ಗೋಮಾಳ ಜಮೀನಾಗಿರುತ್ತದೆ. ಸದರಿ ಜಮೀನಿನಲ್ಲಿ ಯಾವುದೇ ಬೆಲೆಬಾಳುವ ಮರಗಿಡಗಳು ಇರುವುದಿಲ್ಲವೆಂದು ಹಾಗೂ ಸದರಿ ಜಮೀನು ಎಲ್ಲಾ ಋಣಭಾರಗಳಿಂದ ಮುಕ್ತವಾಗಿದೆ ಎಂದು ವರದಿ ಮಾಡಿರುತ್ತಾರೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರದ ಆದೇಶ ಸಂಖ್ಯೆ ಆರ್‌ಡಿ 02 ಎಲ್‌ಜಿಬಿ 2019 (ಇ), ಬೆಂಗಳೂರು ದಿನಾಂಕ: 15/07/2019.**

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಎಳೇನಹಳ್ಳಿ ಗ್ರಾಮದ ಸ.ನಂ.49 ರಲ್ಲಿನ 08-32 ಎಕರೆ/ಗುಂಟೆ 'ಸರ್ಕಾರಿ ಮುಫತ್ತು ಕಾವಲ್' ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತೆಗೆದು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27 ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮಗಳ ನಿಯಮ 22ಎ(2)ನ್ನು ಸಡಿಲಿಸಿ ಎಳೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಮಕ್ಕಳಿಗೆ ವಿದ್ಯಾ ಸಂಸ್ಥೆ, ಅನಾಥಾಶ್ರಮ, ಬಡ ಮಕ್ಕಳಿಗೆ ವಿದ್ಯಾರ್ಥಿನಿಲಯ, ಸಾಮಾನ್ಯ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಆರ್ಯುವೇದ ಶಿಕ್ಷಣ, ತಾಂತ್ರಿಕ ಶಿಕ್ಷಣ, ಪ್ಯಾರಾಮೆಡಿಕಲ್, ನರ್ಸಿಂಗ್, ಆಸ್ಪತ್ರೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳು, ಆಧ್ಯಾತ್ಮಿಕ, ಕೌಶಲ್ಯಾಭಿವೃದ್ಧಿ ಹಾಗೂ ಇತರೆ ಕಲ್ಯಾಣ ಚಟುವಟಿಕೆ ಕೇಂದ್ರಗಳನ್ನು

ಪ್ರಾರಂಭಿಸುವ ಉದ್ದೇಶಗಳಿಗಾಗಿ, ಮಾರ್ಗಸೂಚಿ ದರದ ಶೇ.10ರಷ್ಟನ್ನು ಹಾಗೂ ಇತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಅಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬೆಂಗಳೂರು ಇವರಿಗೆ ಈ ಕೆಳಕಂಡ ಷರತ್ತಿಗೊಳಪಟ್ಟು ಮಂಜೂರು ಮಾಡಿ ಸರ್ಕಾರವು ಆದೇಶಿಸಿದೆ.

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು ಹಾಗೂ ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.
2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
3. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
4. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಿಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
5. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿರತಕ್ಕದ್ದು ಹಾಗೂ ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-300  
SC-50

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ಜ್ಯೋತಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),

ಕಂದಾಯ ಇಲಾಖೆ (ಭೂ ಮಂಜೂರಾತಿ-1)

### HOME SECRETARIAT

**Sub :** Re-designation of Prison Department and Head of Prison Department- reg.

**Read :** Letter No E4/CR-01/2019-20, dtd: 11-04-2019 of the ADGP & IG, Prisons

#### PREAMBLE:

The letter of the Additional Director General of Police and Inspector General of Prisons read at above, has requested to re-designate the existing name of Prison Department on the lines of other States as "Department of Prisons and Correctional Services" and Additional Director General of Police and Inspector General of Prisons as "Director General, Prisons and Correctional Services, Karnataka State".

In view of this, Hon'ble Supreme Court in W.P. No. 406/2013 has directed to adopt uniformity in all the States as per **Model prison Manual-2016**. Therefore, it is necessary to re-designate the Prison Department as "Department of Prisons and Correctional Services" and Additional Director General of Police and Inspector General of Prisons as "Director General, Prisons and Correctional Services, Karnataka State."

Government has examined the matter and hence the order.

**GOVERNMENT ORDER NO:HD 43 PRE 2019, BENGALURU, DATE: 29-07-2019.**

In the circumstances explained above, Government of Karnataka has accorded sanction to re-designate the existing name of Prison Department as "**Department of Prisons and Correctional Services**" and subject to condition of without changing the nature of functions and pay scale of Additional Director General of Police and Inspector General of Prisons as "**Director General, Prisons and Correctional Services, Karnataka State**".

This order issued with the concurrence of Finance Department vide Note No.FD/302/Exp-11/2019, dtd: 15-06-2019 and Department of Personnel and Administration Reforms (SR-2) vide Note No. DPAR 162 SRC 2019, Dtd: 18-07-2019.

PR-301  
SC-100

By Order and in the name of the Governor of Karnataka

**M.R. SHOBHA**

Under Secretary to Government  
Home Department (Prisons & Cinema)

### ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

**ವಿಷಯ :** ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳ ನಿವಾಸದ ಸ್ಥಿರ ದೂರವಾಣಿ, ಮೊಬೈಲ್ ದೂರವಾಣಿ ವೆಚ್ಚ ಮತ್ತು ಗೃಹ ಪರಿಚಾರಕ ಭತ್ಯೆಯನ್ನು ಮರುಪಾವತಿಸುವ ಬಗ್ಗೆ.

- ಓದಲಾಗಿದೆ :**
- 1) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 02 ಬಿಇಎಂ 98, ದಿನಾಂಕ: 05-11-1998,
  - 2) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 407 ಡಿಟಿಎನ್ 2012, ದಿನಾಂಕ: 16.04.2013
  - 3) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 30(ಎ) ಡಿಟಿಎನ್ 2003, ದಿನಾಂಕ: 26.05.2003
  - 4) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 30 ಡಿಟಿಎನ್ 2003, ದಿನಾಂಕ: 12.08.2003

- 5) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 141 ಡಿಟಿಎನ್ 2012, ದಿನಾಂಕ: 15.05.2012
- 6) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 213 ಡಿಟಿಎನ್ 2014, ದಿನಾಂಕ: 31-05-2016
- 7) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಡಿಟಿಎನ್ 2011, ದಿನಾಂಕ: 16-04-2013
- 8) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 181 ಡಿಟಿಎನ್ 2016, ದಿನಾಂಕ: 16-01-2017
- 9) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 374 ಡಿಟಿಎನ್ 2011, ದಿನಾಂಕ: 03-09-2013
- 10) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 326 ಸಿಸೇನಿ 2016, ದಿನಾಂಕ: 20.07.2017
- 11) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 160 ಸಿಸೇನಿ 2017, ದಿನಾಂಕ: 21.09.2017
- 12) ಕರ್ನಾಟಕ ಸರ್ಕಾರ ಸಚಿವಾಲಯ ಅಧಿಕಾರಿಗಳ ಸಂಘದ ಮನವಿ.

**ಪ್ರಸ್ತಾವನೆ:-**

ಮೇಲೆ ಓದಲಾದ ಕ್ರಮ ಸಂಖ್ಯೆ (1) ರಿಂದ (11) ರವರೆಗಿನ ಸರ್ಕಾರಿ ಆದೇಶಗಳನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ/ವಿಶೇಷ ಕಾರ್ಯದರ್ಶಿ/ ಅಪರ ಕಾರ್ಯದರ್ಶಿ/ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿ/ಅಧೀನ ಕಾರ್ಯದರ್ಶಿ/ಶಾಖಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ನಿವಾಸದ ದೂರವಾಣಿ, ಬ್ರಾಡ್ ಬ್ಯಾಂಡ್, ಮೊಬೈಲ್ ದೂರವಾಣಿ, ಐಪ್ಯಾಡ್ ವೆಚ್ಚ ಮತ್ತು ಗೃಹ ಪರಿಚಾರಿಕೆ ಭತ್ಯೆಯನ್ನು ಬಿಲ್ಲು ಮತ್ತು ರಶೀದಿಗಳನ್ನು ಪಡೆದು ಮಾಸಿಕ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತಿದೆ.

ಸ್ಥಿರ ದೂರವಾಣಿ, ಸಂಚಾರಿ ದೂರವಾಣಿಗಳ ಕರೆ ಮತ್ತು ಬ್ರಾಡ್ ಬ್ಯಾಂಡ್‌ನ ವೆಚ್ಚ ಹಾಗೂ ಗೃಹ ಪರಿಚಾರಿಕೆ ಭತ್ಯೆಯನ್ನು ಪ್ರಸ್ತುತ ಬಿಲ್ಲುಗಳು ಹಾಗೂ ರಶೀದಿಗಳನ್ನು ಪಡೆದು ಮರುಪಾವತಿಸುತ್ತಿದ್ದು, ಇದರಿಂದ ಅನಗತ್ಯ ಕಡತಗಳ ನಿರ್ವಹಣೆ, ದಾಖಲೆಗಳ ಸಲುವಾಗಿ ಒದಗಿಸುವ ಪ್ರತಿಯಿಂದ ಹೆಚ್ಚು ಕಾಗದ ಬಳಕೆ ಹಾಗೂ ಸಮಯ ವ್ಯಯವಾಗುತ್ತಿದೆ. ಅನಗತ್ಯ ಕಡತ, ಕಾಗದದ ಬಳಕೆ ಹಾಗೂ ಸಮಯ ವ್ಯಯವಾಗುವುದನ್ನು ತಪ್ಪಿಸುವ ಸಲುವಾಗಿ ಯಾವುದೇ ಬಿಲ್ಲು ಮತ್ತು ರಶೀದಿಗಳನ್ನು ಸಲ್ಲಿಸದೆ ನೇರವಾಗಿ “ಸ್ವಯಂ ದೃಢೀಕರಣ ಪ್ರಮಾಣ ಪತ್ರ” ಗಳನ್ನು ಸಲ್ಲಿಸಿ, ನಿಗದಿತ ದೂರವಾಣಿ/ಮೊಬೈಲ್ ಕರೆಗಳ ವೆಚ್ಚ ಹಾಗೂ ಗೃಹ ಪರಿಚಾರಿಕೆ ಭತ್ಯೆಯನ್ನು ಪಡೆಯುವುದರ ಕುರಿತು ತೀರ್ಮಾನಿಸಿ, ಅದರಂತೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 44 ರಾಸವಿ 2019, ಬೆಂಗಳೂರು, ದಿನಾಂಕ: 31-07-2019**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು/ಕಾರ್ಯದರ್ಶಿಯವರು/ವಿಶೇಷ ಕಾರ್ಯದರ್ಶಿ/ಅಪರ ಕಾರ್ಯದರ್ಶಿ/ ಜಂಟಿ ಕಾರ್ಯದರ್ಶಿ/ಉಪ ಕಾರ್ಯದರ್ಶಿ/ಅಧೀನ ಕಾರ್ಯದರ್ಶಿ/ಶಾಖಾಧಿಕಾರಿ ಹಾಗೂ ತತ್ಸಮಾನ ಹುದ್ದೆಯ ಅಧಿಕಾರಿಗಳಿಗೆ ಯಾವ ಯಾವ ಭತ್ಯೆಗಳಿಗೆ ಇಂತಿಷ್ಟೆ ನಿರ್ದಿಷ್ಟ (Fixed Allowances) ಮೊತ್ತವೆಂದು ನಿಗದಿಗೊಳಿಸಲಾಗಿದೆಯೋ ಅಂತಹ ಭತ್ಯೆಗಳನ್ನು ಮಾತ್ರ ಯಾವುದೇ ಪೂರಕ ದಾಖಲೆಗಳನ್ನು ನೀಡದೆ ಸದರಿ ಮೊತ್ತದಷ್ಟು ಭತ್ಯೆ ವೆಚ್ಚವಾಗಿದೆ ಅಥವಾ ಎಷ್ಟು ಮೊತ್ತ ಸದರಿ ಭತ್ಯೆಗೆ ವೆಚ್ಚವಾಗಿದೆಯೋ ಅಷ್ಟು ಮೊತ್ತವನ್ನು ಈ ಆದೇಶದೊಂದಿಗೆ ಲಗತ್ತಿಸಲಾಗಿರುವ ಅನುಬಂಧದಲ್ಲಿರುವ ಪ್ರಮಾಣಪತ್ರಗಳಲ್ಲಿ ದೃಢೀಕರಣವನ್ನು ಸಿಆಸುಇ (ಲೆಕ್ಕಪತ್ರ) ಶಾಖೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ನೀಡಿ ಮರುಪಾವತಿ ಪಡೆಯಲು ಸರ್ಕಾರ ಮಂಜೂರಾತಿ ನೀಡಿದೆ.

ಈ ವೆಚ್ಚವನ್ನು ಆಯವ್ಯಯ ಲೆಕ್ಕ ಶೀರ್ಷಿಕೆ “2052-00-090-0-01-052-ದೂರವಾಣಿ ವೆಚ್ಚಗಳು” ಮತ್ತು ಗೃಹ ಪರಿಚಾರಿಕೆ ಭತ್ಯೆಯನ್ನು ಲೆಕ್ಕ ಶೀರ್ಷಿಕೆ “2052-00-090-0-01-051-ಸಾಮಾನ್ಯ ವೆಚ್ಚಗಳು” ಇದರಡಿಯಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 464 ವೆಚ್ಚ-12/2019, ದಿನಾಂಕ: 18.07.2019 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಎಸ್. ನಾಗರಾಜ

ಸರ್ಕಾರದ ಉಪ ಕಾರ್ಯದರ್ಶಿ

ಸಿಆಸುಇ (ಕಾರ್ಯಕಾರಿ)

ಪ್ರಪತ್ರ

**ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ವೆಚ್ಚದ ಮರುಪಾವತಿ ಪ್ರಸ್ತಾವನೆ**

|    |  |  |
|----|--|--|
| 01 | ಹೆಸರು  |  |
| 02 | ಕೆ.ಜಿ.ಐ.ಡಿ ಸಂಖ್ಯೆ  |  |
| 03 | ಖಜಾನೆ-02 Recipient ID                                    |  |
| 04 | ಹುದ್ದೆ/ಪದನಾಮ/ಇಲಾಖೆ                                       |  |
| 05 | ನಿವಾಸದ ದೂರವಾಣಿ/ ಬ್ರಾಡ್ ಬ್ಯಾಂಡ್ ವೆಚ್ಚ                     |  |
| 06 | ಮೊಬೈಲ್ ದೂರವಾಣಿ   |  |
| 07 | ಈ ಬಿಲ್ಲಿನಲ್ಲಿ ಯಾವ ಅವಧಿಗೆ ಭತ್ಯೆಯನ್ನು ಕ್ಲೇಮು ಮಾಡಲಾಗುತ್ತಿದೆ |  |
| 08 | ಕ್ಲೇಮು ಮಾಡುತ್ತಿರುವ ಒಟ್ಟು ಮೊತ್ತ                           |  |

|    |   |  |
|----|---|--|
| 09 | ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ಮತ್ತು ಬ್ಯಾಂಕಿನ ವಿಳಾಸ,<br>IFSC Code |  |
| 10 | ಇತರೆ  |  |

## ಪ್ರಮಾಣ ಪತ್ರ

ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ ದೃಢೀಕರಣ

- ನಾನು ಬಳಸುತ್ತಿರುವ ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ಸಂಖ್ಯೆ: \_\_\_\_\_ ನನ್ನ ಹೆಸರಿನಲ್ಲಿದೆ.
- ನನ್ನ ಪತ್ನಿ ಸರ್ಕಾರಿ/ಖಾಸಗಿ ನೌಕರರಾಗಿದ್ದು, ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ವೆಚ್ಚ ಮರುಪಾವತಿ ಪಡೆದಿರುವುದಿಲ್ಲ.
- ಈ ವೆಚ್ಚವನ್ನು ಈ ಹಿಂದೆ ಕ್ಲೇಮು ಮಾಡಿರುವುದಿಲ್ಲ.
- ಇತರೆ ಯಾವುದೇ ಮೂಲಗಳಿಂದ ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ವೆಚ್ಚವನ್ನು ಮರುಪಾವತಿ ಪಡೆಯುತ್ತಿಲ್ಲವೆಂದು ಪ್ರಮಾಣೀಕರಿಸುತ್ತೇನೆ.
- ನಾನು ಸಚಿವಾಲಯ ಸೇವೆಗೆ ಸೇರಿರುತ್ತೇನೆ/ನಾನು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ನಿವಾಸದ ದೂರವಾಣಿ/ಮೊಬೈಲ್ ದೂರವಾಣಿ ಬಿಲ್ಲಿನ ಮೊತ್ತಕ್ಕೆ ಸರಿಸಮಾನವಾದ ರೂ.\_\_\_\_/ನನಗೆ ಅರ್ಹವಾದ ಮೊತ್ತ ರೂ.\_\_\_\_ಗಳನ್ನು ಮಾತ್ರ ಮರುಪಾವತಿ ಪಡೆಯುತ್ತಿದ್ದೇನೆ.

(ಹೆಸರು)

ಹುದ್ದೆ

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸುಇ (ಲೆಕ್ಕಪತ್ರ-03)

## ಪ್ರವೃತ್ತಿ

ಗೃಹ ಪರಿಚಾರಿಕೆ ಭತ್ಯೆ ಪಾವತಿಗಾಗಿ ಪ್ರಸ್ತಾವನೆ (ದ್ವಿಪ್ರತಿಯಲ್ಲಿ)

|    |  |  |
|----|--|--|
| 01 | ಹೆಸರು  |  |
| 02 | ಕೆ.ಜಿ.ಐ.ಡಿ ಸಂಖ್ಯೆ  |  |
| 03 | ಖಜಾನೆ-02 Recipient ID  |  |
| 04 | ಹುದ್ದೆ/ಪದನಾಮ/ಇಲಾಖೆ   |  |
| 05 | ಹುದ್ದೆಯನ್ನು ವಹಿಸಿಕೊಂಡ ದಿನಾಂಕ   |  |
| 06 | ಗೃಹ ಪರಿಚಾರಿಕೆ ಭತ್ಯೆ ಮಂಜೂರಾಗಿರುವ ಸರ್ಕಾರಿ ಆದೇಶ ಸಂಖ್ಯೆ                            |  |
| 07 | ಹಿಂದಿನ ಡಿ.ಸಿ.ಬಿಲ್ಲಿನಲ್ಲಿ ಗೃಹ ಪರಿಚಾರಿಕೆ ಭತ್ಯೆಯನ್ನು ಎಲ್ಲಿಯವರೆಗೆ ಕ್ಲೇಮು ಮಾಡಲಾಗಿದೆ |  |
| 08 | ಈ ಬಿಲ್ಲಿನಲ್ಲಿ ಯಾವ ಅವಧಿಗೆ ಗೃಹ ಪರಿಚಾರಿಕೆ ಭತ್ಯೆಯನ್ನು ಕ್ಲೇಮು ಮಾಡಲಾಗುತ್ತಿದೆ         |  |
| 09 | ಕ್ಲೇಮು ಮಾಡುತ್ತಿರುವ ಒಟ್ಟು ಮೊತ್ತ   |  |
| 10 | ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ಮತ್ತು ಬ್ಯಾಂಕಿನ ವಿಳಾಸ, IFSC Code                     |  |

ಸೂಚನೆ : ವರ್ಗಾವಣೆ/ಬಡ್ತಿ ಹೊಂದಿದ್ದಲ್ಲಿ ಅಧಿಸೂಚನೆ/ಆದೇಶ ಪ್ರತಿ ಹಾಗೂ CTC ಪ್ರತಿಗಳನ್ನು ಲಗತ್ತಿಸಬೇಕು

ಗೃಹ ಪರಿಚಾರಿಕೆ ಭತ್ಯೆ ಪಾವತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ

- ಮೇಲಿನ ಸರ್ಕಾರದ ಆದೇಶದನ್ವಯ ನಾನು ಗೃಹ ಪರಿಚಾರಿಕೆ ಭತ್ಯೆಯನ್ನು ಪಡೆಯಲು ಅರ್ಹನಿರುತ್ತೇನೆ.
- ಈಗ ಕ್ಲೇಮು ಮಾಡುತ್ತಿರುವ ಗೃಹ ಪರಿಚಾರಿಕೆ ಭತ್ಯೆಯನ್ನು ಈ ಹಿಂದೆ ಕ್ಲೇಮು ಮಾಡಿರುವುದಿಲ್ಲ.
- ಈಗ ಕ್ಲೇಮು ಮಾಡಿರುವ ಅವಧಿಯಲ್ಲಿ ನಾನು ಯಾವುದೇ ದೀರ್ಘಾವಧಿ ರಜೆ ತೆಗೆದುಕೊಂಡಿರುವುದಿಲ್ಲ.
- ಮೇಲ್ಕಂಡ ಅವಧಿಯಲ್ಲಿ ನಾನು ದಿನಾಂಕ \_\_\_\_\_ ರಿಂದ \_\_\_\_\_ ರವರೆಗೆ ದೀರ್ಘಾವಧಿ ರಜೆಯನ್ನು ಪಡೆದಿರುತ್ತೇನೆ.

(ಹೆಸರು)

ಹುದ್ದೆ

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸುಇ (ಲೆಕ್ಕಪತ್ರ-03)

PR-324

SC-500

## ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

## ಅಧಿಸೂಚನೆ

ಸಂಖ್ಯೆ: ಪಸಂಮೀ 15 ಕಕುಮ 2016, ಬೆಂಗಳೂರು, ದಿನಾಂಕ: 31.07.2019.

ಸರ್ಕಾರದ ಅಧಿಸೂಚನೆ ಸಂಖ್ಯೆ: ಪಸಂಮೀ 15 ಕಕುಮ 2016, ದಿನಾಂಕ: 02.11.2016 ರನ್ವಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 9(2) ಮೇರೆಗೆ ರಾಜ್ಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹಿಂದಿನ ಮಾನ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಇವರನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಹೆಬ್ಬಾಳ ಬೆಂಗಳೂರು ಇಲ್ಲಿನ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಹಾಗೂ ನಿಗಮದ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಅವಧಿಯ ದಿನಾಂಕ: 23.07.2019ಕ್ಕೆ ಮುಕ್ತಾಯಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರದ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಇಲಾಖೆ ವಿಕಾಸ ಸೌಧ, ಬೆಂಗಳೂರು-560001 ಇವರನ್ನು ಸದರಿ ನಿಗಮದ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

PR-333

SC-100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ. ಹನುಮಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

(ಪಶುಸಂಗೋಪನೆ)

## ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

## ಅಧಿಸೂಚನೆ

ಸಂಖ್ಯೆ: ಪಸಂಮೀ 15 ಕಕುಮ 2016, ಬೆಂಗಳೂರು, ದಿನಾಂಕ: 31.07.2019.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 9(2) ಮೇರೆಗೆ ರಾಜ್ಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನಿಗಮದ ಅಡು, ಕುರಿ ಅಭಿವೃದ್ಧಿ ಕ್ಷೇತ್ರದ ವರ್ಗದಡಿಯಲ್ಲಿ ಅಧಿಕಾರೇತರ ನಿರ್ದೇಶಕರು/ಸದಸ್ಯರನ್ನು ನೇಮಕ ಮಾಡಲಾಗಿದ್ದು ಸದರಿ ಅಧಿಕಾರೇತರ ನಿರ್ದೇಶಕರು/ಸದಸ್ಯರ ಅವಧಿಯು ದಿನಾಂಕ: 23.07.2019 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಕ್ತಾಯಗೊಳಿಸಿ ಆದೇಶಿಸಲಾಗಿದೆ.

PR-334

SC-100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ. ಹನುಮಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

(ಪಶುಸಂಗೋಪನೆ)

## ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

**ವಿಷಯ :** ಬರಗಾಲದ ಹಿನ್ನೆಲೆಯಲ್ಲಿ ನೀರಾವರಿ ಸೌಕರ್ಯ ಇರುವ ರೈತರಿಂದ ಹಸಿರು ಮೇವಿನ ಖರೀದಿ ದರ ಹಾಗೂ ಗೋಶಾಲೆಗಳಿಗೆ ಮೇವು/ತಿಂಡಿ ಮಿಶ್ರಣ ನೀರಿನ ಪೂರೈಕೆ ಮತ್ತು ಔಷಧಿಗಾಗಿ ಪ್ರತಿ ದೊಡ್ಡ ಜಾನುವಾರಿಗೆ ಖರ್ಚು ಮಾಡುವ ದರ ಪರಿಷ್ಕರಣೆ ಕುರಿತು.

- ಓದಲಾಗಿದೆ:** 1. ಸರ್ಕಾರದ ಆದೇಶ ಸಂಖ್ಯೆ: ಕಂಇ 7 ಟಿಎನ್‌ಆರ್ 2019, ದಿನಾಂಕ: 02.07.2019.  
2. ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ಪತ್ರ ಸಂಖ್ಯೆ: ಆಪಸಂ:ಮೇವು:ಬರ:2018-19, ದಿನಾಂಕ: 02.08.2019.

## ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ದಿನಾಂಕ: 02.07.2019 ರ ಆದೇಶದಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಸಿರು ಮೇವಿನ ಖರೀದಿ ದರವನ್ನು ಪ್ರತಿ ಟನ್‌ಗೆ ರೂ. 1,500/-ರಿಂದ ರೂ. 3,000/-ಕ್ಕೆ ಪರಿಷ್ಕರಿಸಿ ಆದೇಶಿಸಲಾಗಿದೆ.

ಮೇಲೆ (2) ರಲ್ಲಿ ಓದಲಾದ ದಿನಾಂಕ: 02.08.2019 ರ ಪತ್ರದಲ್ಲಿ ಆಯುಕ್ತರು, ಪಶುಪಾಲನೆ ಹಾಗೂ ಪಶುವೈದ್ಯ ಸೇವಾ ಇಲಾಖೆ ಇವರು ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಂಭವವಿರುತ್ತದೆ. ಮೇಲೆ (1) ರಲ್ಲಿ ಓದಲಾದ ದಿನಾಂಕ: 02.07.2019 ರ ಆದೇಶದಲ್ಲಿ ನಿಗದಿಗೊಳಿಸಿದ ದರವು ಬೇರೆ ಬೆಳೆಗಳಿಗೆ ಹೋಲಿಸಿದಲ್ಲಿ ಹಸಿರು ಮೇವು ಬೆಳೆಯುವುದು ಲಾಭದಾಯಕವಲ್ಲವೆಂದು ಮೇವು ಬೆಳೆಯಲು ರೈತರು ಮುಂದೆ ಬರುತ್ತಿಲ್ಲ ಈ ಹಿನ್ನೆಲೆಯಲ್ಲಿ ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರಿಗೆ ಉಚಿತವಾಗಿ ಮೇವಿನ ಬೀಜಗಳನ್ನು ವಿತರಿಸಿ ಹಸಿರು ಮೇವು ಉತ್ಪಾದನೆ ಮಾಡಲು ಉತ್ತೇಜಿಸಬೇಕಾಗಿರುತ್ತದೆ. ಹಸಿರು ಮೇವು ಬೆಳೆದ ರೈತರಿಂದ ಮರು ಖರೀದಿಸಿ ಅಗತ್ಯವಿರುವ ಗೋಶಾಲೆಗಳಲ್ಲಿ ಉಪಯೋಗಿಸಬಹುದಾಗಿದೆ. ಹಸಿರು ಮೇವು ಬೆಳೆಯಲಿಚ್ಛಿಸುವ ರೈತರೊಂದಿಗೆ ಮರು ಖರೀದಿ ಒಡಂಬಡಿಕೆ ಮಾಡಿಕೊಳ್ಳುವುದು ಅಗತ್ಯವಿರುತ್ತದೆ ಎಂದು ತಿಳಿಸುತ್ತಾ, ಪ್ರಸ್ತುತ ಇರುವ ಹಸಿರು ಮೇವಿನ ದರವನ್ನು ಪ್ರತಿ ಕೆ.ಜಿ.ಗೆ ರೂ. 3.00 ರಿಂದ ರೂ. 5.00 ಕ್ಕೆ ಹೆಚ್ಚಿಸಬಹುದಾಗಿದೆ ಎಂದು ಅಭಿಪ್ರಾಯಿಸಿರುತ್ತಾರೆ.



ಮುಂದುವರೆದು, ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್, ಮಾರ್ಗಸೂಚಿಯನುಸಾರ ಪ್ರಸ್ತುತ ಗೋಶಾಲೆಯಲ್ಲಿ ಒಂದು ರಾಸುವಿಗೆ ರೂ.70/-ನ್ನು ಮೇವಿಗೆ ಖರ್ಚು ಮಾಡಲು ಅವಕಾಶವಿದ್ದು, ಈ ವೆಚ್ಚವನ್ನು ಒಂದು ರಾಸುವಿಗೆ ರೂ.80/- ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸಿದೆ.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಹಸಿರು ಮೇವನ್ನು ರೈತರಿಂದ ಖರೀದಿಸಿ ಗೋಶಾಲೆಗಳಿಗೆ ಒದಗಿಸಲು ಪ್ರಸ್ತುತ ಇರುವ ಹಸಿರು ಮೇವಿನ ದರವನ್ನು ಪ್ರತಿ ಕೆ.ಜಿ.ಗೆ ರೂ.3.00 ರಿಂದ ರೂ.4.00 ಕ್ಕೆ ಹೆಚ್ಚಿಸಲು ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನುಸಾರ ಪ್ರಸ್ತುತ ಗೋಶಾಲೆಯಲ್ಲಿನ ಒಂದು ರಾಸುವಿಗೆ ಮೇವಿಗೆ ಖರ್ಚು ಮಾಡುವ ವೆಚ್ಚವನ್ನು ರೂ.70/- ರಿಂದ ರೂ.80/-ಕ್ಕೆ ಹೆಚ್ಚಿಸಲು ಸರ್ಕಾರವು ತೀರ್ಮಾನಿಸಿದ್ದು, ಅದರಂತೆ ಈ ಕೆಳಕಂಡ ಆದೇಶ.

**ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 34 ಪಪಾಯೋ 2019, ಬೆಂಗಳೂರು, ದಿನಾಂಕ: 03.08.2019.**

ಪ್ರಸ್ತಾವನೆಯಲ್ಲಿನ ವಿವರಿಸಿರುವ ಅಂಶಗಳು ಮತ್ತು ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಸಿರು ಮೇವಿನ ಖರೀದಿ ದರವನ್ನು ಪ್ರತಿ ಕೆ.ಜಿ.ಗೆ ರೂ.3.00 ರಿಂದ ರೂ.4.00ಕ್ಕೆ ಪರಿಷ್ಕರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮೂರು ತಿಂಗಳ ಅವಧಿಯನ್ನು ಮೀರದಂತೆ ಸರ್ಕಾರವು ಆದೇಶಿಸಿದೆ.

ಮುಂದುವರೆದು, ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನುಸಾರ ಪ್ರಸ್ತುತ ಗೋಶಾಲೆಯಲ್ಲಿನ ಒಂದು ರಾಸುವಿಗೆ ಖರ್ಚು ಮಾಡುವ ವೆಚ್ಚವನ್ನು ರೂ.70/- ರಿಂದ ರೂ.80/- ಕ್ಕೆ ಹೆಚ್ಚಿಸಿ ತಕ್ಷಣ ಜಾರಿಗೆ ಬರುವಂತೆ ಆದೇಶಿಸಿದೆ.

ನೀರಾವರಿ ಸೌಕರ್ಯವಿರುವ ರೈತರಿಗೆ ಮೇವಿನ ಬೀಜದ ಮಿನಿಕಿಟ್‌ಗಳನ್ನು ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸುವುದು. ಹಸಿರು ಮೇವನ್ನು ಖರೀದಿಸುವಾಗ ಜಿಲ್ಲಾಧಿಕಾರಿಗಳು ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು ಯಾವುದೇ ಬಿಡ್ಡುದಾರರು ಭಾಗವಹಿಸದಿದ್ದರೆ ಅಥವಾ ಸ್ಥಳದಲ್ಲಿಯೇ ಖರೀದಿ ದರವು ರೂ.4/- ಕ್ಕಿಂತ ಅಧಿಕವಾಗಿದ್ದರೆ ಗರಿಷ್ಠ ರೂ.4/- ರ ದರದಲ್ಲಿ ಖರೀದಿಸಲು ಕ್ರಮ ವಹಿಸುವುದು ಮತ್ತು ಖರೀದಿಸಿದ ಹಸಿರು ಮೇವನ್ನು ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಪೂರೈಸತಕ್ಕದ್ದು.

ಸದರಿ ಆದೇಶವನ್ನು ಆರ್ಥಿಕ ಇಲಾಖೆಯು ದಿನಾಂಕ: 02.08.2019 ರಂದು ನೀಡಿರುವ ಸಹಮತಿ ಹಾಗೂ ಸಚಿವ ಸಂಪುಟ ಉಪಸಮಿತಿಯ ದಿನಾಂಕ: 02.08.2019 ರಂದು ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

**PR-335**

**SC-100**

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

**ಟಿ. ಹನುಮಂತೇಗೌಡ**

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

(ಪಶು ಸಂಗೋಪನೆ)

## COMMERCE AND INDUSTRIES SECRETARIAT

- Sub :** Amendment to earlier approved project proposal of M/s. Sify Infinit Spaces Ltd. - reg.
- Read:**
1. Proceedings of the 103<sup>rd</sup> State Level Single Window Clearance Committee (SLSWCC) meeting held on 04.10.2017.
  2. Government Order No. CI 218 SPI 2017, Dated: 17.10.2017.
  3. Proceedings of the 111<sup>th</sup> State Level Single Window Clearance Committee (SLSWCC) meeting held on 01.08.2018.
  4. Government Order No. CI 218 SPI 2017, Dated: 04.09.2018.
  5. Proceedings of the 112<sup>th</sup> State Level Single Window Clearance Committee (SLSWCC) meeting held on 16.10.2018.
  6. Government Order No. CI 218 SPI 2017, Dated: 03.11.2018.
  7. Request from M/s. Sify Data Managed Services Ltd. Dated: 25.07.2019.

### Preamble:

State Level Single Window Clearance Committee (SLSWCC) in its 103<sup>rd</sup> meeting held on 04.10.2017 has approved the Project proposal of M/s. Sify Technologies Ltd., to establish an "Network and Data Center" with an investment of Rs. 154.00 crore generating employment to about 400 persons in 3 acres of land at Plot No.41 in Hardware Park area of Hi-Tech, Defence and Aerospace Park, Bengaluru. Accordingly, Government Order vide read at (2) above was issued.

At the request of company, the change of name of Allottee M/s. Sify Technologies Ltd. to M/s. Sify Infinit Spaces Ltd. (The Wholly Owned Subsidiary M/s. Sify Technologies Ltd) was placed in the 111<sup>th</sup> SLSWCC meeting held on 01.08.2018 & approved. Accordingly, Government Order vide read at (4) above was issued.

In the meantime company vide its letter dated 17.08.2018 citing some of the reason has again requested for change the name of company from M/s. Sify infinit Spaces Ltd. to M/s. Sify Data & Managed Services Ltd. (The wholly subsidiary of M/s. Sify Technologies Ltd.)

The request of the company was placed in the 112<sup>th</sup> SLSWCC meeting held on 16.10.2018 & approved. Accordingly, Government Order vide read at (6) above was issued.

Now, the Company vide his letter read (7) above has informed that they had requested to change of allottee name from M/s. Sify Infinit Spaces Ltd. to M/s. Sify Data and Managed Services Ltd. (The wholly owned subsidiary of M/s. Sify Technologies Ltd.).

However, in the Government Order instead of change of allottee name, it was mentioned the change of name of the Company. They have requested to amend the Government Order for approval of "transfer of approval of allottee from M/s. Sify Infinit Spaces Ltd. To M/s. Sify Data and Managed Services Ltd. (The wholly owned subsidiary of M/s. Sify Technologies Ltd.)".

As per decision taken up in the 35<sup>th</sup> SHLCC meeting held on 14.05.2014, the Committee authorized ACS to Government, Commerce and Industries Department to amend the Government Orders like change in constitution of the Company, change in name of the Company etc. and to place such issues before the next SHLCC / SLSWCC for ratification.

In the circumstances explained in the preamble, Government has examined the proposal in all aspects.

Hence the following Order.

**GOVERNMENT ORDER NO. CI 218 SPI 2017, BENGALURU, DATED. 05.08.2019**

Government is pleased to accord transfer of approval of allottee from M/s. Sify Infinit Spaces Ltd. to **M/s. Sify Data Managed Services Ltd. (The wholly owned subsidiary of M/s. Sify Technologies)** for implementation of the project approved vide Government Order No. CI 218 SPI 2017, dated 17.10.2017.

All other terms and conditions indicated in the Government Order No. CI 218 SPI 2017, dated: 17.10.2017 read at (2) above, remain unaltered.

PR-336

By Order and in the Name of the Governor of Karnataka

SC-10

**NAGARATHNAMMA. G.**

Desk Officer (Technical Cell)

Commerce & Industries Department.

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ**

ವಿಷಯ :

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಂದುವರೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಸೌಲಭ್ಯ ಪಡೆಯಲು ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯ ಸಹಿ/ಮೊಹರು ಪಡೆಯುವ ಅಗತ್ಯತೆ ಬಗ್ಗೆ.

- ಓದಲಾಗಿದೆ:**
- 1) ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 09.05.2019ರಂದು ನಡೆದ ಸಭೆಯ ನಡವಳಿಕೆಗಳು.
  - 2) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 48 ಸೇನಿಎಫ್ 2014, ದಿನಾಂಕ: 14.03.2018.
  - 3) ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಪತ್ರ ಸಂಖ್ಯೆ: ಜಿಡಿಎಂ/ಎಂ.ಡಿ.ಪಿ./01/2019-20, ದಿನಾಂಕ: 08.05.2019.
  - 4) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 5 ಎಸ್‌ಆರ್‌ಪಿ 1996, ದಿನಾಂಕ: 28.12.1996.
  - 5) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 5 ಎಸ್‌ಆರ್‌ಪಿ 1996, ದಿನಾಂಕ: 15.05.1997.
  - 6) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 5 ಎಸ್‌ಆರ್‌ಪಿ 1996, ದಿನಾಂಕ: 11.12.1998.
  - 7) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 38 ಎಸ್‌ಆರ್‌ಪಿ 2005, ದಿನಾಂಕ: 16.07.2005.
  - 8) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 51 ಎಸ್‌ಆರ್‌ಪಿ 2007, ದಿನಾಂಕ: 29.12.2007.

**ಪ್ರಸ್ತಾವನೆ:**

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 16 ರಲ್ಲಿ 'Scrutiny of claims by Controlling Officers' ರಡಿಯಲ್ಲಿ ನಿಯಂತ್ರಣಾಧಿಕಾರಿಗಳು ವೈದ್ಯಕೀಯ ವೆಚ್ಚ ಮರುಪಾವತಿಯ ಕ್ಲೇಮುಗಳನ್ನು ಪರಿಶೀಲಿಸುವಲ್ಲಿ ಪರಿಣತಿಸಬೇಕಾಗಿರುವ ಅಂಶಗಳ ಬಗ್ಗೆ ಹಾಗೂ ದಾಖಲೆಗಳ ಬಗ್ಗೆ ನಿರ್ದಿಷ್ಟಪಡಿಸಲಾಗಿದೆ. ಈ ನಿಯಮದಲ್ಲಿನ ಅಂಶಗಳು ಎಲ್ಲಾ ರೀತಿಯ ಅಂದರೆ ಹೊರರೋಗಿಯಾಗಿ (ನಿರ್ದಿಷ್ಟಪಡಿಸಿದ ದೀರ್ಘಕಾಲಿಕ ಖಾಯಿಲೆಗಳಿಗೆ)/ ಒಳರೋಗಿಯಾಗಿ ಪಡೆದ ಚಿಕಿತ್ಸೆಗಳ ಮರುಪಾವತಿಯ ಕ್ಲೇಮುಗಳಿಗೆ ಸಾಮಾನ್ಯವಾಗಿ ಅನ್ವಯಿಸುತ್ತವೆ. ಅದರಂತೆ ಸರ್ಕಾರಿ ನೌಕರರು ವೈದ್ಯಕೀಯ ವೆಚ್ಚ ಮರುಪಾವತಿ ಕ್ಲೇಮು ಸಲ್ಲಿಸುವ ಸಂದರ್ಭದಲ್ಲಿ ಮತ್ತು ಮುಂದುವರೆದ ಚಿಕಿತ್ಸೆಗೆ ಪ್ರತಿ ಬಾರಿ ಔಷಧಿ ಖರೀದಿಸುವ ಸಂದರ್ಭದಲ್ಲಿ ವೈದ್ಯರಿಂದ ಸಲಹಾ ಚೀಟಿ (Prescription) ಹಾಗೂ ಔಷಧಿ ಖರೀದಿ ಬಿಲ್ಲುಗಳ ಮೇಲೆ ವೈದ್ಯಾಧಿಕಾರಿಗಳು/ ವೈದ್ಯರ ಮೊಹರಿನೊಂದಿಗೆ ಸಹಿ ಪಡೆಯುವುದು ನಿಯಮಗಳನುಸಾರ ಕಡ್ಡಾಯವಿರುತ್ತದೆ.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರನ್ವಯ ಗ್ಲೂಪ್ 'ಸಿ' ಮತ್ತು 'ಡಿ' ವರ್ಗದ ನೌಕರರುಗಳಿಗೆ ಆರ್ಥಿಕ ಇಲಾಖೆಯು ಮೇಲೆ ಓದಲಾದ (4) ರಿಂದ (8) ರವರೆಗೆ ಹೊರಡಿಸಿರುವ ವಿವಿಧ ಆದೇಶಗಳಲ್ಲಿ ಗುರುತಿಸಿರುವ ಈ ಕೆಳಕಂಡ ದೀರ್ಘಕಾಲಿಕ ಖಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರದ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಮರುಪಾವತಿ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ:

“ ಮಧುಮೇಹ (Diabetes), ರಕ್ತದೊತ್ತಡ (Blood Pressure), ಹೃದ್ರೋಗ, ಕ್ಷಯ ರೋಗ, ಅಸ್ತಮಾ, ಅರ್ಬುದ ರೋಗ (Cancer), ಮೂರ್ಛರೋಗ (Epilepsy), ಸಂಧಿವಾತ ರೋಗ (Arthritis), ಪಾರ್ಶ್ವವಾಯು, ಜಠರ ಹುಣ್ಣು (Peptic Ulcer), ಅನಿಯಮಿತ ಗರ್ಭಸ್ತಾವ (Dysfunctional Uterine Bleeding) ಮಾನಸಿಕ ಮತ್ತು ನರ ರೋಗಗಳು, ದೀರ್ಘಕಾಲಿಕ ಚರ್ಮ ರೋಗ, ಸಿಕ್ಲ್‌ಸೆಲ್ ರಕ್ತ ಹೀನತೆ (Sickle cell Anaemia), ದೀರ್ಘಕಾಲಿಕ ಮೂತ್ರಕೋಶದ ಸೋಂಕು (Chronic urinary infection), ದೀರ್ಘಕಾಲಿಕ

ಅಮೀಬಿಯಾಸಿಸ್ (Chronic Amoebiasis), ಮೂತ್ರ ಪಿಂಡ ವೈಫಲ್ಯ, ಸೌಂದರ್ಯವರ್ಧಕವಲ್ಲದ/ ಕಾಂತಿವರ್ಧಕವಲ್ಲದ ದಂತ ಚಿಕಿತ್ಸೆ (Non-cosmetic Dental treatment), Osteo Arthritis ಮತ್ತು ಅಧಿಕೃತ ವೈದ್ಯರಿಂದ ದೀರ್ಘಾವಧಿ ಚಿಕಿತ್ಸೆ ಅಗತ್ಯ ಎಂದು ದೃಢೀಕರಿಸಲ್ಪಟ್ಟು, ಅದನ್ನು ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಮೇಲುರುಜು ಮಾಡಿದ ಇತರೆ ಖಾಯಿಲೆಗಳು”.

ಮೇಲೆ ಓದಲಾದ(2)ರ ಆದೇಶದಲ್ಲಿ ಗ್ರೂಪ್ “ಎ” ಮತ್ತು “ಬಿ” ವರ್ಗದ ಅಧಿಕಾರಿಗಳಿಗೆ ಕೂಡ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಈ ಸಂಬಂಧ ಮೇಲೆ ಓದಲಾದ (1)ರಲ್ಲಿ ಉಲ್ಲೇಖಿಸಲಾದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 09.05.2019 ರಂದು ನಡೆದ ಸಭೆಯಲ್ಲಿ, ರಾಜ್ಯ ಸರ್ಕಾರಿ ನೌಕರರು ವೈದ್ಯಕೀಯ ವೆಚ್ಚ ಮರುಪಾವತಿಯನ್ನು ಕೋರಿ ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯು ಸಹಿ ಮಾಡುವ ಅಗತ್ಯತೆಯ ವಿಷಯ ಚರ್ಚೆಯಾಗಿದ್ದು, ದೀರ್ಘಕಾಲದ ಖಾಯಿಲೆಗಳಿಗೆ ಮುಂದುವರಿದ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯ/ ಸರ್ಕಾರದ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆ ಚೀಟಿಯನ್ನು ಪಡೆಯಲು ಹಾಗೂ ಖರೀದಿಸುವ ಔಷಧಿಯ ಬಿಲ್ಲುಗಳಿಗೆ ಪ್ರತಿ ಬಾರಿ ವೈದ್ಯಾಧಿಕಾರಿಯ ಸಹಿ/ ಮೊಹರನ್ನು ಪಡೆಯುವಲ್ಲಿ ಸರ್ಕಾರಿ ನೌಕರರಿಗೆ ಮತ್ತು ವೈದ್ಯಾಧಿಕಾರಿಗಳಿಗೆ ಅನಗತ್ಯ ತೊಂದರೆಯಾಗುತ್ತಿರುವುದನ್ನು ಹಾಗೂ ಇದರಿಂದ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ವಿಳಂಬವಾಗುತ್ತಿರುವುದನ್ನು ಗಮನಿಸಲಾಗಿದೆ. ಈ ಸಂಬಂಧದಲ್ಲಿ ಅಗತ್ಯ ಕ್ರಮವಹಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 16 ಎಸ್‌ಎಂಆರ್ 2019, ಬೆಂಗಳೂರು, ದಿನಾಂಕ: 05.08.2019.**

1. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು ನಿರ್ದಿಷ್ಟಪಡಿಸಲಾದ ದೀರ್ಘಕಾಲಿಕ ಖಾಯಿಲೆಗಳ ಸಂಬಂಧದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರದ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ಪಡೆಯುವ ಮುಂದುವರೆದ ಚಿಕಿತ್ಸೆಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಕಡ್ಡಾಯವಾಗಿ ವೈದ್ಯರಿಂದ ತಪಾಸಣೆಗೆ ಒಳಪಟ್ಟು ವೈದ್ಯರಿಂದ ಸಲಹಾ ಚೀಟಿ ಪಡೆಯತಕ್ಕದ್ದು.

2. ದೀರ್ಘಕಾಲಿಕ ಖಾಯಿಲೆಗಳ ವೈದ್ಯಕೀಯ ವೆಚ್ಚ ಮರುಪಾವತಿಯ ಕ್ಲೇಮುಗಳೊಂದಿಗೆ ಒದಗಿಸುವ ವೈದ್ಯರ ಸಲಹೆ ಚೀಟಿಯಲ್ಲಿ ಅವಶ್ಯ ಔಷಧಿಗಳಲ್ಲಿ ಯಾವುದೇ Medicine, Strength & dosage ಬದಲಾವಣೆ ಇಲ್ಲದಿದ್ದಲ್ಲಿ ಅಂತಹ ಔಷಧಿ ಖರೀದಿ ಬಿಲ್ಲುಗಳ ಮೇಲೆ ವೈದ್ಯಾಧಿಕಾರಿಗಳ/ ವೈದ್ಯರ ಸಹಿ ಹಾಗೂ ಮೊಹರು ಪ್ರತಿ ತಿಂಗಳು ಪಡೆಯುವ ಅಗತ್ಯವಿರುವುದಿಲ್ಲ. ಆದರೆ, ಪ್ರತಿ ತ್ರೈಮಾಸಿಕದಲ್ಲಿ ವೈದ್ಯರ/ ವೈದ್ಯಾಧಿಕಾರಿಗಳ ಸಹಿ ಹಾಗೂ ಮೊಹರು ಇರುವ ಸಲಹೆ ಚೀಟಿಗಳನ್ನು ಮತ್ತು ಔಷಧಿ ಖರೀದಿ ಬಿಲ್ಲುಗಳನ್ನು ಹಾಜರುಪಡಿಸತಕ್ಕದ್ದು (Medicine, Strength & dosage ಒಂದೇ ಇದ್ದರೂ ಸಹ).

3. ಮುಂದುವರೆದು, ದೀರ್ಘಕಾಲದ ಖಾಯಿಲೆಗಳಿಗೆ ವೈದ್ಯರ ಸಲಹೆ ಚೀಟಿಯಲ್ಲಿ/ ಔಷಧಿಗಳಲ್ಲಿ ಯಾವುದೇ ಬದಲಾವಣೆಯಾದ (Medicine, Strength & dosage) ಸಂದರ್ಭದಲ್ಲಿ, ವೈದ್ಯರು ನೀಡುವ ಸಲಹಾ ಚೀಟಿಯಲ್ಲಿ ಹಾಗೂ ಅಂತಹ ಔಷಧಿ ಖರೀದಿ ಬಿಲ್ಲುಗಳ ಮೇಲೆ ವೈದ್ಯಾಧಿಕಾರಿಯ ಸಹಿ ಹಾಗೂ ಮೊಹರನ್ನು ಪಡೆಯಲು ಅಗತ್ಯವಾಗಿ ಕ್ರಮವಹಿಸತಕ್ಕದ್ದು.

ಈ ಸೂಚನೆಗಳನ್ನು ತಪ್ಪದೇ ಪಾಲಿಸತಕ್ಕದ್ದು ಮತ್ತು ಇವುಗಳನ್ನು ಇಲಾಖೆಯ ಎಲ್ಲಾ ಅಧಿಕಾರಿ/ನೌಕರರುಗಳ ಗಮನಕ್ಕೆ ತರುವಂತೆಯೂ ಸಹ ಸೂಚಿಸಲಾಗಿದೆ.

PR-341

SC-200

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ವಿ. ಶೈಲಜ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಸೇವಾ ನಿಯಮಗಳು-2)

#### ಒಳಾಡಳಿತ ಸಚಿವಾಲಯ

ವಿಷಯ :

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ಪೊಲೀಸ್ ಅಧೀಕ್ಷಕರು, ಕೇಂದ್ರ ಸ್ಟಾನ (ಐಪಿಎಸ್ ಶ್ರೇಣಿ) ವೃಂದದ ಹುದ್ದೆಯನ್ನು ಸೃಜಿಸುವ ಬಗ್ಗೆ.

ಓದಲಾಗಿದೆ: ಕಾರಾಗೃಹ ಇಲಾಖಾ ಮುಖ್ಯಸ್ಥರ ಪತ್ರ ಸಂಖ್ಯೆ: ಇ4/ಸಿಆರ್-23/2018-19, ದಿನಾಂಕ: 05/11/2018 ಮತ್ತು 24/07/2019.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರಗಳಲ್ಲಿ ಮಹಾನಿರ್ದೇಶಕರು ಕಾರಾಗೃಹ ಮತ್ತು ಸುಧಾರಣಾ ಸೇವೆ, ಇವರು ಪೊಲೀಸ್ ಮಹಾನಿರ್ದೇಶಕರು (ಕಾರಾಗೃಹ)ರವರೊಂದಿಗೆ ದಿನನಿತ್ಯ ಆಡಳಿತದಲ್ಲಿ ಸಹಕರಿಸಲು ಪೊಲೀಸ್ ಅಧೀಕ್ಷಕರು, ಐ.ಪಿ.ಎಸ್. ಶ್ರೇಣಿ ಹುದ್ದೆಯನ್ನು ಸೃಜಿಸಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಅಧೀಕ್ಷಕರು, ಐ.ಪಿ.ಎಸ್. ಶ್ರೇಣಿ (Superintendent of Police, I.P.S., Cadre) ಹುದ್ದೆಯನ್ನು ನಿಯೋಜನೆ ಮೂಲಕ ಭರ್ತಿ ಮಾಡಲು ಆದೇಶ ನೀಡುವಂತೆ ಕೋರಿರುತ್ತಾರೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯು ಅಪರಾಧ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಬಂದಿಗಳ ಭದ್ರತೆಯೊಂದಿಗೆ ಅವರುಗಳ ಮನಃ ಪರಿವರ್ತನೆ ಮಾಡಿ ಸುಧಾರಿತ ನಾಗರಿಕರನ್ನಾಗಿಸಿ ಸಮಾಜಕ್ಕೆ ಪುನಃಸೇರ್ಪಡೆ ಮಾಡುವ ಕಾರ್ಯವನ್ನು ಇಲಾಖೆಯು ನಿರ್ವಹಿಸುತ್ತಿದೆ.

ರಾಜ್ಯದಲ್ಲಿ ಸಿಬ್ಬಂದಿ ತರಬೇತಿ ಸಂಸ್ಥೆ ಸೇರಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಕಾರಾಗೃಹಗಳು ಮತ್ತು ಬಯಲು ಕಾರಾಗೃಹಗಳಲ್ಲಿ ಪ್ರಸ್ತುತ ಸುಮಾರು 14,500ಕ್ಕಿಂತಲೂ ಅಧಿಕ ಬಂದಿಗಳು ದಾಖಲಾಗಿರುತ್ತಾರೆಂದು ಇಲಾಖಾ ಮುಖ್ಯಸ್ಥರು ತಿಳಿಸಿರುತ್ತಾರೆ.

ಕಾರಾಗೃಹಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ವಿಷಯಗಳನ್ನು ಪ್ರಧಾನ ಕಛೇರಿಯಿಂದ ಸೂಕ್ತ ಮಾರ್ಗದರ್ಶನ ಮತ್ತು ಆದೇಶಗಳನ್ನು ನೀಡುವುದರ ಮೂಲಕ ನಿರ್ವಹಿಸಲಾಗುತ್ತಿದ್ದು, ಬದಲಾದ ವ್ಯವಸ್ಥೆಗನುಗುಣವಾಗಿ ಪ್ರಧಾನ ಕಛೇರಿಯ ಆಡಳಿತ ವ್ಯವಸ್ಥೆಯನ್ನು ಆಧುನಿಕ ಮಾದರಿಯ ಉನ್ನತೀಕರಣಗಳಿಂದಾಗಿ ಪುನರ್ರಚಿಸಿ ಬಲಪಡಿಸುವಲ್ಲಿ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ / ಪೊಲೀಸ್ ಉಪಮಹಾನಿರ್ದೇಶಕರು ಇವರುಗಳಿಗೆ ಹಲವಾರು ವಿಷಯಗಳಲ್ಲಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಲು ಪೊಲೀಸ್ ಅಧೀಕ್ಷಕರು ಕೇಂದ್ರ ಸ್ಥಾನ (ಐಪಿಎಸ್ ಶ್ರೇಣಿ) ಹುದ್ದೆಯ ಅವಶ್ಯಕವಿದ್ದು, ಸದರಿ ಹುದ್ದೆಯ ಕರ್ತವ್ಯಗಳು ಈ ಕೆಳಗಿನಂತಿರುತ್ತವೆ :-

1. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ವಿವಿಧ ವೃಂದದ ಅಧಿಕಾರಿ / ಸಿಬ್ಬಂದಿಗಳ ನೇಮಕಾತಿಯನ್ನು ಮತ್ತು ಮೂಲಭೂತ ಬುನಾದಿ ತರಬೇತಿಯನ್ನು ಪೊಲೀಸ್ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿದ್ದು, ನೇಮಕಾತಿ ಮತ್ತು ತರಬೇತಿ ಪ್ರಕ್ರಿಯೆಗಳ ಅನುಷ್ಠಾನಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ.
2. ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್, ನವದೆಹಲಿ ರವರ ಸೂಚನೆಯನ್ವಯ ರಾಜ್ಯದ ಕಾರಾಗೃಹಗಳ ಅಧಿಕಾರಿ / ಸಿಬ್ಬಂದಿಗಳಿಗೆ ವಿವಿಧ ತರಬೇತಿಗಳ ಆಯೋಜನೆ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 406/2013 (Re-Inhuman Conditions in 1382 Prisons) ರಲ್ಲಿನ ನಿರ್ದೇಶನಗಳನ್ವಯ ಪೊಲೀಸ್ ಅಧಿಕಾರಿಗಳು, ಕಾರಾಗೃಹ ಅಧಿಕಾರಿಗಳು ಮತ್ತು ನ್ಯಾಯಾಧೀಶರುಗಳೊಂದಿಗೆ ಸಮನ್ವಯ ಸಾಧಿಸಿ ತರಬೇತಿಗಳ ಆಯೋಜನೆ.
3. ಶಿಕ್ಷಾ ಬಂದಿಗಳಿಗೆ ಸ್ಥಳೀಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶಿಫಾರಸ್ಸಿನನ್ವಯ ಪೆರೋಲ್ ನೀಡಲಾಗುತ್ತಿದ್ದು, ಸದರಿ ವಿಷಯದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ.
4. ವಿಚಾರಣಾ ಬಂದಿಗಳನ್ನು ಗೌ|| ನ್ಯಾಯಾಲಯಗಳಿಗೆ ಹಾಜರುಪಡಿಸಲು ಬೆಂಗಾವಲು ವ್ಯವಸ್ಥೆ ಮತ್ತು ಪರಾರಿಯಾದ ಬಂದಿಗಳ ಮರುಬಂಧನವನ್ನು ಪೊಲೀಸ್ ಇಲಾಖೆಯೇ ನಿರ್ವಹಿಸುತ್ತಿದ್ದು, ಸದರಿ ವಿಷಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ.
5. ಪೊಲೀಸ್ ಇಲಾಖೆಯ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕಾರಾಗೃಹಗಳಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಂಡು ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಆಕಸ್ಮಿಕ ಘರ್ಷಣೆಗಳ ನಿಯಂತ್ರಣಕ್ಕೆ ಸಹಕರಿಸುತ್ತಿದ್ದು, ಅದಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ.
6. ಕಾರಾಗೃಹಗಳಲ್ಲಿ ಸಂಭವಿಸುವ ಸ್ವಾಭಾವಿಕ ಹಾಗೂ ಅಸ್ವಾಭಾವಿಕ ಸಾವಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ಪ್ರಕರಣಗಳನ್ನು ಪೊಲೀಸ್ ಇಲಾಖೆಯು ಕೈಗೊಳ್ಳುವುದರಿಂದ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ.
7. ಕಾರಾಗೃಹ ಸಂದರ್ಶಕರ ಮಂಡಳಿ (Board of Visitors)/ ಸ್ಥಾಯಿ ಸಲಹಾ ಮಂಡಳಿಗಳಲ್ಲಿ (Advisory Board)/ Under trial Review Committee, ಸಭೆಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು/ ಆಯುಕ್ತರು ಸದಸ್ಯರಾಗಿರುವುದರಿಂದ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಜೊತೆಗೆ ಮೇಲಿನ ಎಲ್ಲಾ ಕರ್ತವ್ಯಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು, ನಿರಂತರ ಸಂಪರ್ಕ ಸಮನ್ವಯ ಸಾಧಿಸಲು ಹಾಗೂ ಮಹಾನಿರ್ದೇಶಕರು ಕಾರಾಗೃಹ ಮತ್ತು ಸುಧಾರಣಾ ಸೇವೆ ಮತ್ತು ಪೊಲೀಸ್ ಮಹಾನಿರ್ದೇಶಕರು (ಕಾರಾಗೃಹ)ರವರೊಂದಿಗೆ ದಿನನಿತ್ಯ ಆಡಳಿತದಲ್ಲಿ ಸಹಕರಿಸಲು ಪೊಲೀಸ್ ಅಧೀಕ್ಷಕರು, ಐ.ಪಿ.ಎಸ್. ಶ್ರೇಣಿ ಹುದ್ದೆಯನ್ನು ಸೃಜಿಸಿ ಈ ಹುದ್ದೆಗೆ ಪೊಲೀಸ್ ಇಲಾಖೆಯಿಂದ ಪೊಲೀಸ್ ಅಧೀಕ್ಷಕರು, ಐ.ಪಿ.ಎಸ್. ಶ್ರೇಣಿ (Superintendent of Police, I.P.S., Cadre)ಯ ಅಧಿಕಾರಿಯನ್ನು ನಿಯೋಜನೆ ಮೂಲಕ ಭರ್ತಿ ಮಾಡಲು ಆದೇಶ ನೀಡುವಂತೆ ಇಲಾಖಾ ಮುಖ್ಯಸ್ಥರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 121 ಪಿಆರ್‌ಇ 2018, ಬೆಂಗಳೂರು, ದಿನಾಂಕ: 07/08/2019**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಆಧುನಿಕ ಮಾದರಿಯ ಉನ್ನತೀಕರಣಗಳಿಂದಾಗಿ ಪುನರ್ರಚಿಸಿ ಬಲಪಡಿಸಲು ಪ್ರಧಾನ ಕಛೇರಿಗೆ ಪೊಲೀಸ್ ಅಧೀಕ್ಷಕರು, ಕೇಂದ್ರ ಸ್ಥಾನ (ಐಪಿಎಸ್ ಶ್ರೇಣಿ) ಒಂದು ಹುದ್ದೆಯನ್ನು ಎಕ್ಸ್-ಕೇಡರ್ ಹುದ್ದೆಯನ್ನಾಗಿ ಸೃಜಿಸಿದೆ. ಈ ಹುದ್ದೆಯನ್ನು ನಿಯೋಜನೆ ಮೇಲೆ ಭರ್ತಿ ಮಾಡಲು ಮಂಜೂರಾತಿ ನೀಡಿದೆ.

ಈ ಸಂಬಂಧದ ವೆಚ್ಚಗಳನ್ನು ಇಲಾಖೆಯ ಮುಖ್ಯ "ಲೆಕ್ಕಶೀರ್ಷಿಕೆ 2056-00-001-0-01-ನಿರ್ದೇಶನ ಮತ್ತು ಆಡಳಿತ ವೆಚ್ಚಗಳಡಿ" ಭರಿಸತಕ್ಕದ್ದು.

ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಟಿಪ್ಪಣಿ ಸಂಖ್ಯೆ: ಸಿಆಸಇ 03 ಎಸ್‌ಪಿಪಿ 2009, ದಿನಾಂಕ: 18/07/2019 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 416 ವೆಚ್ಚ-11/ 2019, ದಿನಾಂಕ: 02/08/2019 ಗಳಲ್ಲಿ ನೀಡಿದ ಸಹಮತಿಯನ್ವಯ ಹೊರಡಿಸಿದೆ.

PR-342

SC-100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಆರ್. ಶೋಭಾ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ.(ಸೆರೆಮನೆ ಮತ್ತು ಸಿನಿಮಾ)

#### ಒಳಾಡಳಿತ ಸಚಿವಾಲಯ

**ವಿಷಯ :** ಶಿವಮೊಗ್ಗ ನಗರದ ಹಳೆ ಕಾರಾಗೃಹದ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.

**ಓದಲಾಗಿದೆ:** 1. ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 151 ಪಿಆರ್‌ಎ 2019, ದಿನಾಂಕ: 21.08.2018.

2. ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರ ಪತ್ರ ಸಂಖ್ಯೆ: 84824-ಎಸ್‌ಎಂಜಿಡಿಪಿ-ಎಲ್‌ಎನ್‌ಡಿ(1)/ಸಿಆರ್ 319/18-19(5336), ದಿನಾಂಕ: 14.08.2019.

## ಪ್ರಸ್ತಾವನೆ:

ಓದಲಾದ (1)ರ ಆದೇಶದಲ್ಲಿ ಶಿವಮೊಗ್ಗ ಹಳೆಯ ಜಿಲ್ಲಾ ಕಾರಾಗೃಹಕ್ಕೆ ಸೇರಿದ ಶಿವಮೊಗ್ಗ ನಗರದ ಸರ್ವೆ ನಂ.75ರಲ್ಲಿನ 46.09 ಎಕರೆ ಮತ್ತು ಸರ್ವೆ ನಂ. 123 ರಲ್ಲಿನ 0.23 ಗುಂಟೆ ಜಮೀನು ಸೇರಿ ಒಟ್ಟು 46 ಎಕರೆ 32 ಗುಂಟೆ ಜಮೀನನ್ನು ಕಾರಾಗೃಹ ಇಲಾಖಾ ಮುಖ್ಯಸ್ಥರ ಶಿಫಾರಸ್ಸಿನಂತೆ ಹಾಗೂ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಪ್ರಸ್ತಾವನೆಯಂತೆ ಕೆ.ಎಸ್.ಐ.ಎಸ್.ಎಫ್. 2ನೇ ಪಡೆಯ ಕೇಂದ್ರಸ್ಥಾನವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲು, ಹೊಸ ತರಬೇತಿ ಶಾಲೆ ಪ್ರಾರಂಭಿಸಲು ಹಾಗೂ ಇತರ ಇಲಾಖೆಯ ಅಗತ್ಯ ಕಟ್ಟಡಗಳ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯ ವಶಕ್ಕೆ ನೀಡಿ ಆದೇಶಿಸಲಾಗಿತ್ತು.

ಓದಲಾದ (2) ರ ಪತ್ರದಲ್ಲಿ ಮಾನ್ಯ ಮುಖ್ಯಮಂತ್ರಿಯವರು ದಿನಾಂಕ: 13.08.2019ರಂದು ಶಿವಮೊಗ್ಗ ಜಿಲ್ಲಾ ಭೇಟಿ ಸಂದರ್ಭದಲ್ಲಿ ಶಿವಮೊಗ್ಗ ಹಳೇ ಜೈಲು ಆವರಣವನ್ನು ಜನ ಪ್ರತಿನಿಧಿಗಳೊಂದಿಗೆ ವೀಕ್ಷಿಸಿ, ಈ ಪ್ರದೇಶವು ನಗರದ ಹೃದಯ ಭಾಗದಲ್ಲಿದ್ದು, ದಸರಾ ಉತ್ಸವ ಹಾಗೂ ಇನ್ನಿತರೇ ಸಾಂಸ್ಕೃತಿಕ ಉತ್ಸವಗಳನ್ನು ನಡೆಸಲು ಸಾರ್ವಜನಿಕರಿಗೆ ಬಹು ಉಪಯೋಗವಾಗುವ ಉದ್ದೇಶಕ್ಕಾಗಿ ಪಾರ್ಕ್ ಆಗಿ ಪರಿವರ್ತನೆಗೊಳಿಸಲು ನಿರ್ಧರಿಸಿದ್ದು, ಅದರಂತೆ ಕ್ರಿಯಾಯೋಜನೆ ಮಾಡಲು ಹಾಗೂ ಈ ಜಾಗವನ್ನು ಕಂದಾಯ ಇಲಾಖೆಗೆ ಮರುಹಸ್ತಾಂತರಿಸಲು ಆದೇಶ ಮಾಡಬೇಕಾಗಿ ನಿರ್ದೇಶನ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದರಿ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲು ಶಿವಮೊಗ್ಗ ಜಿಲ್ಲಾಧಿಕಾರಿಯವರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 151 ಪಿಆರ್‌ಎ 2018, ಬೆಂಗಳೂರು, ದಿನಾಂಕ: 16.08.2019.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಿವಮೊಗ್ಗ ಹಳೆಯ ಜಿಲ್ಲಾ ಕಾರಾಗೃಹಕ್ಕೆ ಸೇರಿದ ಶಿವಮೊಗ್ಗ ನಗರದ ಸರ್ವೆ ನಂ.75ರಲ್ಲಿನ 46 ಎಕರೆ 09 ಗುಂಟೆ ಮತ್ತು ಸರ್ವೆ ನಂ.123ರಲ್ಲಿನ 0.23ಗುಂಟೆ ಜಮೀನು ಸೇರಿ ಒಟ್ಟು 46 ಎಕರೆ 32 ಗುಂಟೆ ಜಮೀನನ್ನು ಪೊಲೀಸ್ ಇಲಾಖೆಯ ವಶದಿಂದ ಹಿಂಪಡೆದು ಸಾರ್ವಜನಿಕ ಉಪಯೋಗಕ್ಕಾಗಿ ಮಾತ್ರ ಬಳಸಿಕೊಳ್ಳಲು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿದೆ.

ದಿನಾಂಕ: 21.08.2018ರ ಸಮಸಂಖ್ಯೆಯ ಆದೇಶವನ್ನು ಈ ಮೂಲಕ ಹಿಂಪಡೆಯಲಾಗಿದೆ.

PR-345

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಆರ್. ಶೋಭಾ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ.(ಸೆರೆಮನೆ ಮತ್ತು ಸಿನಿಮಾ)

## ಆರ್ಥಿಕ ಸಚಿವಾಲಯ

## ಸೇರ್ಪಡೆ

**ಸಂಖ್ಯೆ: ಎಫ್.ಡಿ 24 ಎಸ್.ಆರ್.ಪಿ 2018(XI), ಬೆಂಗಳೂರು, ದಿನಾಂಕ: 27.08.2019.**

ಸರ್ಕಾರಿ ಆದೇಶ ಸಂಖ್ಯೆ: ಎಫ್.ಡಿ 24 ಎಸ್.ಆರ್.ಪಿ 2018(XI), ರ ಅನುಬಂಧದ ಕ್ರಮ ಸಂಖ್ಯೆ:8ರಲ್ಲಿ “ರಾಜ್ಯಪಾಲರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ ಸಿಬ್ಬಂದಿಗಳು” ಶೀರ್ಷಿಕೆಯಡಿಯಲ್ಲಿನ ನಮೂದುಗಳಲ್ಲಿ ಆಯಾ ಉಪ ಸಂಖ್ಯೆಗಳ ಕೆಳಗೆ ಈ ಕೆಳಗಿನ ನಮೂದುಗಳನ್ನು ಸೇರ್ಪಡೆ ಮಾಡಿಕೊಳ್ಳತಕ್ಕದ್ದು ಮತ್ತು ವಿಶೇಷ ಭತ್ಯೆಯು ಅವುಗಳ ಮುಂದೆ ನಮೂದಿಸಿರುವ ದರಗಳಲ್ಲಿ ಇರತಕ್ಕದ್ದು:

|        |   |          |
|--------|---|----------|
| ಎಫ್(1) | ಆಪ್ತ ಕಾರ್ಯದರ್ಶಿ-ಗ್ರೇಡ್-2                        | ರೂ.400/- |
| ಜಿ(1)  | ಪ್ರೋಗ್ರಾಮಿಂಗ್ ಅಸಿಸ್ಟೆಂಟ್                        | ರೂ.300/- |
| ಜೆ(1)  | ಹಿರಿಯ ಶೀಘ್ರಲಿಪಿಗಾರ/ಶೀಘ್ರಲಿಪಿಗಾರ                 | ರೂ.300/- |
| ಕೆ(1)  | ಹಿರಿಯ ಬೆರಳಚ್ಚುಗಾರ/ಬೆರಳಚ್ಚುಗಾರ/ಹಿಂದಿ ಬೆರಳಚ್ಚುಗಾರ | ರೂ.300/- |
| ಕೆ(II) | ಗ್ರಂಥಾಲಯ ಸಹಾಯಕ                                  | ರೂ.300/- |
| ಒ(1)   | ಹಿರಿಯ ಪಾರುಪತ್ಯದಾರ                               | ರೂ.300/- |

ಈ ಆದೇಶವು ದಿನಾಂಕ 1ನೇ ಸೆಪ್ಟೆಂಬರ್ 2019ರಿಂದ ಜಾರಿಗೆ ಬರುತ್ತದೆ. ಉಳಿದಂತೆ ವಿಶೇಷ ಭತ್ಯೆಯ ಎಲ್ಲಾ ನಿಬಂಧನೆಗಳು ಜಾರಿಯಲ್ಲಿರುತ್ತವೆ.

PR-350

SC-50

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ

ಆರ್ಥಿಕ ಇಲಾಖೆ (ಸೇವೆಗಳು-2)

## ಆರ್ಥಿಕ ಸಚಿವಾಲಯ

ವಿಷಯ : ರಾಜ್ಯದಲ್ಲಿನ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನು ಕಟಾವು ಮಾಡುವ ಬಗ್ಗೆ.

## ಪ್ರಸ್ತಾವನೆ:

ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯ ಕಾರಣದಿಂದಾಗಿ, ರಾಜ್ಯದಲ್ಲಿನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿಯಲ್ಲಿ ಕಟಾವು ಮಾಡಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಲು ಸರ್ಕಾರಿ ನೌಕರರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುವುದರಿಂದ ಈ ಕುರಿತು ಸೂಕ್ತ ಆದೇಶವನ್ನು ಹೊರಡಿಸಬೇಕೆಂದು ಸರ್ಕಾರದ ವಿವಿಧ ನೌಕರರ ಸೇವಾ ಸಂಘಟನೆಗಳು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುತ್ತವೆ.

ಮುಂದುವರೆದು, ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಸಹ ಸರ್ಕಾರಕ್ಕೆ ಸಲ್ಲಿಸಿರುವ ದಿನಾಂಕ: 13-8-2019ರ ತಮ್ಮ ಮನವಿಯಲ್ಲಿ ಇದೇ ವಿಷಯದ ಬಗ್ಗೆ ಪ್ರಸ್ತಾಪಿಸಿ, ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳ ಹಾಗೂ ಎಲ್ಲಾ ವೃಂದದ ರಾಜ್ಯ ಸರ್ಕಾರಿ ನೌಕರರು, ನಿಗಮ-ಮಂಡಳಿ, ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆ, ಪ್ರಾಧಿಕಾರಗಳು ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿ/ನೌಕರರ ಒಂದು ದಿನದ ವೇತನವನ್ನು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿಯಲ್ಲಿ ಕಟಾವು ಮಾಡಿ, ಪ್ರಕೃತಿ ವಿಕೋಪ ಸಂತ್ರಸ್ತರ ಪುನರ್ ವಸತಿ ಉದ್ದೇಶಕ್ಕೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಲು ಎಲ್ಲಾ ಜಿಲ್ಲಾ ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸೂಕ್ತ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.

ರಾಜ್ಯದ ಪ್ರಕೃತಿ ವಿಕೋಪ ಸಂತ್ರಸ್ತರ ಪುನರ್ ವಸತಿ ಹಾಗೂ ಅವರ ಕಲ್ಯಾಣ ಉದ್ದೇಶಕ್ಕೆ ದೇಣಿಗೆ ನೀಡಲು ಸ್ವಯಂಪ್ರೇರಿತವಾಗಿ ಮುಂದಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸದುದ್ದೇಶದ ತೀರ್ಮಾನವನ್ನು ಸರ್ಕಾರವು ಶ್ಲಾಘಿಸುತ್ತದೆ ಹಾಗೂ ಈ ಕೆಳಗಿನಂತೆ ಆದೇಶಿಸಿದೆ.

**ಸರ್ಕಾರಿ ಆದೇಶ ಸಂಖ್ಯೆ:ಆಇ 11 ಎಸ್‌ಆರ್‌ಪಿ 2019, ಬೆಂಗಳೂರು, ದಿನಾಂಕ: 21ನೇ ಆಗಸ್ಟ್ 2019.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಸಂತ್ರಸ್ತರ ಹಾನಿಯನ್ನು ಪರಿಹರಿಸಲು ಸರ್ಕಾರಿ ನೌಕರರ ಸಂಬಳದಿಂದ 2019ರ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳ ಒಂದು ದಿನದ ಸಂಬಳವನ್ನು ಕಟಾವು ಮಾಡಿ ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪಕ್ಕೆ ನೀಡಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಸರ್ಕಾರವು ಮಂಜೂರಾತಿ ನೀಡಿದೆ:-

- (ಅ) ನೌಕರರ ಒಂದು ದಿನದ ಸಂಬಳದ ಕೊಡುಗೆಯನ್ನು (ಒಟ್ಟು ಮೊತ್ತವನ್ನು ರೂಪಾಯಿಗೆ ಸಮನಾಗಿಸಿ ಭಿನ್ನಾಂಶವನ್ನು ನಿರ್ಲಕ್ಷಿಸುವುದು) 2019 ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನ ಸಂಬಳದ ಬಿಲ್‌ನಿಂದ ಕಟಾವು ಮಾಡುವ ಮೂಲಕ ಸರ್ಕಾರಕ್ಕೆ ಜಮೆ ಮಾಡುವ ಅಧಿಕಾರವನ್ನು ಸಂಬಂಧಿಸಿದ ವೇತನ ಬಟವಾಡೆ ಮಾಡುವ ಅಧಿಕಾರಿಗಳು ಮತ್ತು ಖಜಾನೆ ಅಧಿಕಾರಿಗಳು ಪಡೆದಿರುತ್ತಾರೆ.
- (ಆ) ಒಂದು ದಿನದ ಸಂಬಳವನ್ನು ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪಕ್ಕೆ ನೀಡಲು ಇಚ್ಛಿಸಿದ ನೌಕರರು ಸಂಬಂಧಪಟ್ಟ ವೇತನ ಬಟವಾಡೆ ಅಧಿಕಾರಿಗಳಿಗೆ ಈ ಬಗ್ಗೆ ಒಂದು ವಾರದೊಳಗೆ ಲಿಖಿತ ಅಭಿಮತವನ್ನು ಸಲ್ಲಿಸತಕ್ಕದ್ದು. ಒಂದು ವೇಳೆ ನೌಕರರಿಂದ ಲಿಖಿತ ಅಭಿಮತ ಸ್ವೀಕೃತವಾಗಿದ್ದಲ್ಲಿ, ಒಂದು ದಿನದ ವೇತನವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನ ಸಂಬಳದಲ್ಲಿ ಕಟಾವು ಮಾಡಲು ನೌಕರರ ಆಕ್ಷೇಪಣೆ ಇರುವುದಿಲ್ಲವೆಂದು ಭಾವಿಸಲಾಗುವುದು. ಆಗಸ್ಟ್ ತಿಂಗಳ ವೇತನದ ಬಿಲ್ಲನ್ನು ತಯಾರಿಸದೆ ಇರುವ ಕಛೇರಿಗಳಲ್ಲಿ ಆಗಸ್ಟ್ ತಿಂಗಳ ವೇತನದಲ್ಲಿ ಮತ್ತು ಉಳಿದ ಕಛೇರಿಗಳಲ್ಲಿ ಸೆಪ್ಟೆಂಬರ್ ತಿಂಗಳಿನ ವೇತನದಲ್ಲಿ ಕಟಾವು ಮಾಡುವುದು.
- (ಇ) ಪ್ರತಿಯೊಬ್ಬ ನೌಕರನ/ಳ ಸಂಬಳದಿಂದ ಕಟಾವು ಮಾಡಿದ ವೇತನದ ಅಂಶವನ್ನು ವೇತನ ಬಿಲ್ಲಿನಲ್ಲಿ ಅವರ ಹೆಸರಿನ ಎದುರಿನಲ್ಲಿ **“8658-00-102-4-32: State Government Employees Contribution towards Flood Relief”** ಲೆಕ್ಕ ಶೀರ್ಷಿಕೆಗೆ ಎಂಬ ಪ್ರತ್ಯೇಕ ಕಾಲಮ್‌ನಲ್ಲಿ ತೋರಿಸುವುದು ಮತ್ತು ಸಮಗ್ರ ವೇತನ ಬಿಲ್ಲಿನಲ್ಲಿ ಮುಂದುಕೊಂಡ ಒಟ್ಟು ಮೊತ್ತವನ್ನು ವೇತನ ಬಿಲ್ಲಿನ ಮುಖಪುಟದಲ್ಲಿ **“8449-00-120-9-61: Flood Relief Fund”** ಲೆಕ್ಕ ಶೀರ್ಷಿಕೆಗೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಖಜಾನೆ ಅಧಿಕಾರಿಯು ಒಟ್ಟು ಮೊತ್ತವನ್ನು ಈ ಶೀರ್ಷಿಕೆಗೆ ಜಮಾ ಮಾಡುವ ಮೂಲಕ ಬಿಲ್ಲನ್ನು ಪಾವತಿ ಮಾಡಬೇಕು. ವೇತನವನ್ನು ಬಟವಾಡೆ ಮಾಡಲು ನಿವ್ವಳ ಮೊತ್ತಕ್ಕೆ ಚೆಕ್‌ನ್ನು ಬಟವಾಡೆ ಅಧಿಕಾರಿಗೆ ಅವರು ನೀಡುವರು.
- (ಈ) ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪಕ್ಕೆ ವೇತನ ಬಿಲ್ಲುಗಳಿಂದ ಕಟಾವು ಮಾಡಲಾದ ಮೊತ್ತವನ್ನು **“8449-00-120-9-61: Flood Relief Fund”**ಗೆ ಎಂಬ ಲೆಕ್ಕಶೀರ್ಷಿಕೆಗೆ ಖಜಾನೆಯು ಜಮಾ ಮಾಡುವುದು. ಅಮಾನತ್ತು ಲೆಕ್ಕ ಶೀರ್ಷಿಕೆಗೆ ಮಾಡುವ ಹೊಂದಾಣಿಕೆಯು, ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 107 ಮತ್ತು ಇದೇ ಸಂಹಿತೆಯಲ್ಲಿ ನಿಗದಿಪಡಿಸಿದ 13 ಮತ್ತು 14ನೇ ಸಂಖ್ಯೆಯ ನಮೂನೆಯ ಪ್ರಕಾರ ವರ್ಗಾವಣೆಯ ಮೂಲಕ ಮಾಡತಕ್ಕದ್ದು.

- (ಉ) ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವು ಮಾಡಿ ಲೆಕ್ಕ ಶೀರ್ಷಿಕೆ “8658-00-102-4-32 State Government Employees Contribution towards Flood Relief Fund”ಗೆ ಜಮೆ ಮಾಡಲಾದ ಕ್ರೋಢೀಕೃತ ಮೊತ್ತವನ್ನು ಲೆಕ್ಕ ಶೀರ್ಷಿಕೆ “8449-00-120-9-61: Flood Relief Fund”ಗೆ ವರ್ಗಾವಣೆ ಮೂಲಕ ಜಮೆ ಮಾಡತಕ್ಕದ್ದು. ಹೀಗೆ ಜಮೆ ಮಾಡಲಾದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ವಿಧಾನ ಸೌಧ ಶಾಖೆಯ ಖಾತೆ ಸಂಖ್ಯೆ: 37887098605, IFSC Code:SBIN0040277, MICR No.560002419 ಗೆ ಚೆಕ್ ಮುಖಾಂತರ ಜಮೆ ಮಾಡುವುದು.
- (ಊ) ಉಪಖಜಾನೆಗಳು ಮುರಿದುಕೊಂಡ ಮೊತ್ತದ ಬಗ್ಗೆ ಒಂದು ಪಟ್ಟಿಯನ್ನು ಜಿಲ್ಲಾ ಖಜಾನೆಗಳಿಗೆ ಕಳುಹಿಸುವುದು ಮತ್ತು ಜಿಲ್ಲಾ ಖಜಾನೆಗಳು ಅಮಾನತ್ತು ಲೆಕ್ಕಶೀರ್ಷಿಕೆ “8658-00-102-4-32: State Government Employees Contribution towards Flood Relief”ಗೆ ಜಮೆ ಮಾಡಲಾದ ಕ್ರೋಢೀಕೃತ ಮೊತ್ತವನ್ನು ಲೆಕ್ಕ ಶೀರ್ಷಿಕೆ “8449-00-120-9-61: Flood Relief Fund”ಗೆ ವರ್ಗಾವಣೆ ಮೂಲಕ ಜಮೆ ಮಾಡುವುದು. ಹೀಗೆ ಜಮೆ ಮಾಡಲಾದ ಕ್ರೋಢೀಕೃತ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ ಖಾತೆಗೆ ಆನ್‌ಲೈನ್ ಮುಖಾಂತರ ವರ್ಗಾಯಿಸಲು ಅಥವಾ ಚೆಕ್‌ಗಳ ಮೂಲಕ ಪಾವತಿಸಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳುವುದು. ಹೀಗೆ ಕೈಗೊಂಡ ಕ್ರಮದ ಮಾಹಿತಿಯನ್ನು ಮಾನ್ಯ ಮುಖ್ಯ ಮಂತ್ರಿಗಳ ಕಾರ್ಯದರ್ಶಿಯವರಿಗೆ ಕಳುಹಿಸುವುದು.
- (ಋ) ನೌಕರರ ವೇತನವನ್ನು ಹೆಚ್‌ಆರ್‌ಎಂಎಸ್ ತಂತ್ರಾಂಶ ಪದ್ಧತಿಯ ಮೂಲಕ ಪಾವತಿಸದ ಪ್ರಕರಣಗಳಲ್ಲಿಯೂ ಸಹ ಈ ಮೇಲಿನ ವಿಧಾನವನ್ನೇ ಅನುಸರಿಸತಕ್ಕದ್ದು. ಇಂತಹ ಪ್ರಕರಣಗಳಲ್ಲಿ ಜಿಲ್ಲಾ ಖಜಾನೆಗಳು ಅಮಾನತ್ತು ಲೆಕ್ಕ ಶೀರ್ಷಿಕೆಗೆ ಖರ್ಚು ಹಾಕುವುದರ ಮೂಲಕ ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ ಖಾತೆಗೆ ಅಮಾನತ್ತು ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿದ ಮೊತ್ತಕ್ಕೆ ಒಂದು ಸಂಚಿತ ಚೆಕ್‌ನ್ನು ನೀಡುವುದು ಮತ್ತು ಆ ಚೆಕ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ವಿಧಾನ ಸೌಧ ಶಾಖೆಯ ಖಾತೆ ಸಂಖ್ಯೆ: 37887098605 ಗೆ ಜಮಾ ಮಾಡಲು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ ಕಳುಹಿಸುವುದು.
- (ಎ) 2019ರ ಆಗಸ್ಟ್ ಅಥವಾ ಸೆಪ್ಟೆಂಬರ್ ಮಾಹೆಯಲ್ಲಿ ಸ್ವೀಕರಿಸಲಾದ ವೇತನ ಬಿಲ್ಲುಗಳ ನಿರ್ವಹಣೆಗಳನ್ನು 2019ರ ಡಿಸೆಂಬರ್ 10ನೇ ದಿನಾಂಕದೊಳಗೆ ಪೂರೈಸಬೇಕು. 31-12-2019ರ ನಂತರ ಪಾವತಿ ಮಾಡಿದ ಬಿಲ್ಲುಗಳ ಪ್ರಕರಣಗಳಲ್ಲಿ ಅವುಗಳನ್ನು ಪಾವತಿ ಮಾಡಿದ ಒಂದು ವಾರದ ಒಳಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ ಚೆಕ್‌ಗಳನ್ನು ಕಳುಹಿಸಬೇಕು. ಎಲ್ಲಾ ಜಿಲ್ಲಾ ಖಜಾನೆಗಳು ಮತ್ತು ಬೆಂಗಳೂರಿನ ರಾಜ್ಯ ಹುಜೂರ್ ಖಜಾನೆಯು ನೀಡಿದ ಚೆಕ್‌ಗಳು/ಆನ್‌ಲೈನ್ ಪಾವತಿ ದಾಖಲೆಗಳ ಒಂದು ಪ್ರತಿಯನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ ಜಮೆಗಳ ಲೆಕ್ಕ ಹೊಂದಾಣಿಕೆಯ ಉದ್ದೇಶಕ್ಕಾಗಿ ಕಳುಹಿಸಬೇಕು ಹಾಗೂ ಇದರ ಒಂದು ಪ್ರತಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು ಇವರಿಗೆ ಕಳುಹಿಸುವುದು.
- (ಏ) ಬೆಂಗಳೂರಿನ ರಾಜ್ಯ ಹುಜೂರ್ ಖಜಾನೆಯಲ್ಲಿ ಸ್ವೀಕರಿಸಲ್ಪಡುವ ವೇತನ ಬಿಲ್ಲುಗಳ ಮೇಲೂ ಸಹ ಈ ಮೇಲಿನ ಕ್ರಮಗಳನ್ನು ಪಾಲಿಸುವುದು.
- (ಐ) ಕರ್ನಾಟಕ ರಾಜ್ಯದ ಪ್ರಕೃತಿ ವಿಕೋಪಕ್ಕೆ ನೀಡಲ್ಪಡುವ ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆಯನ್ನು ಕಟಾವು ಮಾಡಿ ಈ ಮೇಲಿನ ಲೆಕ್ಕ ಶೀರ್ಷಿಕೆಗಳಿಗೆ ಜಮೆ ಮಾಡಿ ಅದನ್ನು ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ ಖಾತೆಗೆ ಪಾವತಿಸುವ ಪ್ರಕ್ರಿಯೆಯ ಮೇಲುಸ್ತುವಾರಿಗಾಗಿ ಖಜಾನೆ ನಿರ್ದೇಶಕರು ನೇಮಿಸುವ ನೋಡಲ್ ಅಧಿಕಾರಿಯು ಈ ಪ್ರಕ್ರಿಯೆಯ ಸಂಪೂರ್ಣ ಮೇಲುಸ್ತುವಾರಿಯನ್ನು ನಿರ್ವಹಿಸತಕ್ಕದ್ದು. ಈ ಮೇಲಿನ ಯೋಜನೆಯ ಅನುಷ್ಠಾನದಲ್ಲಿ ತೊಡಕುಗಳುಂಟಾದಲ್ಲಿ ಸಕ್ಷಮ ಪ್ರಾಧಿಕಾರಿಯೊಂದಿಗೆ ಸಮಾಲೋಚಿಸಿ ಅದನ್ನು ಸರಿಪಡಿಸುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಯವರು ಹೊಂದಿರುತ್ತಾರೆ.
2. ಆಗಸ್ಟ್ ಅಥವಾ ಸೆಪ್ಟೆಂಬರ್-2019ರ ವೇತನ ಎಂದರೆ, ಸರ್ಕಾರಿ ನೌಕರರಿಗೆ ಪ್ರಸ್ತುತ ಆಗಸ್ಟ್ 31ರಂದು ಅಥವಾ ಸೆಪ್ಟೆಂಬರ್ 30ರಂದು ಲಭ್ಯವಿರುವ ವೇತನ ಎಂದು ಪರಿಗಣಿಸತಕ್ಕದ್ದು. ಪರಂತು, ತದನಂತರದಲ್ಲಿ ಹೊರಡಿಸುವ ಯಾವುದೇ ಆದೇಶಗಳ ಪ್ರಕಾರ ಹೆಚ್ಚಳವಾಗುವ ವೇತನವನ್ನು ಪರಿಗಣಿಸತಕ್ಕದ್ದಲ್ಲ.
3. ಮಹಾಲೇಖಪಾಲರು ನೀಡಿದ ಅಧಿಕಾರ ಪತ್ರದ ಮೇಲೆ ತಮ್ಮ ವೇತನವನ್ನು ಖಜಾನೆಗಳಿಂದ ಪಡೆಯುವ ಅಧಿಕಾರಿಗಳೂ ಸಹ ಮೇಲಿನ ಕ್ರಮವನ್ನು ಪಾಲಿಸುವುದು.

4. ಐ.ಆರ್.ಎಲ್.ಎ. ಪದ್ಧತಿಗೆ ಒಳಪಡುವ ಅಧಿಕಾರಿಗಳ ಪ್ರಕರಣಗಳಲ್ಲಿ ವೇತನ ಚೆಕ್‌ಗಳನ್ನು ನೀಡುವ ಪ್ರಾಧಿಕಾರಿಗಳು ಚೆಕ್‌ಗಳನ್ನು ನೀಡುವ ಸಮಯದಲ್ಲಿ ಕೊಡುಗೆ ಅಂಶವನ್ನು ಮುರಿದುಕೊಳ್ಳುವುದು ಮತ್ತು ಮುರಿದುಕೊಂಡ ಅಂಶದ ಅವಶ್ಯಕ ಹೊಂದಾಣಿಕೆಯನ್ನು ಮಾಡುವುದು. ಹಾಗೂ ಈ ಬಗ್ಗೆ ಮಾಹಿತಿಯನ್ನು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಹಾಗೂ ಖಜಾನೆ ಅಧಿಕಾರಿಯವರು ನೇಮಿಸುವ ನೋಡಲ್ ಅಧಿಕಾರಿಗೆ ನೀಡುವುದು.

5. ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳೂ ಸೇರಿದಂತೆ ಅನುದಾನ ಪಡೆಯುವ ಇತರ ಸಂಸ್ಥೆಗಳು ತಮ್ಮ ಅಧೀನದಲ್ಲಿ ಕೆಲಸ ಮಾಡುವ ನೌಕರರ ಸಂಬಂಧದಲ್ಲಿಯೂ ಸಹ ಈ ಮೇಲಿನ ರೀತಿಯ ಕ್ರಮವನ್ನು ಅನುಸರಿಸತಕ್ಕದ್ದು. ತಮ್ಮ ಕೊಡುಗೆಯನ್ನು ಸೂಚಿಸುವ ಚೆಕ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಮುಖ್ಯ ಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ವಿಧಾನ ಸೌಧ ಶಾಖೆಯ ಖಾತೆ ಸಂಖ್ಯೆ: 37887098605ಗೆ ಜಮಾ ಮಾಡಲು ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ ಕಳುಹಿಸುವುದು.

6. ಈ ಆದೇಶದನ್ವಯ ಕಟಾವು ಮಾಡಿ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಸಾರ್ವಜನಿಕ ವಂತಿಕೆ ನಿಧಿಗೆ ಸಂದಾಯವಾಗುವ ಮೊತ್ತವು ಆದಾಯ ತೆರಿಗೆಯ ಅಧಿನಿಯಮದ ಪ್ರಕರಣ 80(G) ಯಡಿ ಶೇಕಡ 100ರಷ್ಟು ಆದಾಯ ತೆರಿಗೆಯಿಂದ ವಿನಾಯಿತಿಗೆ ಒಳಪಡುತ್ತದೆಯೆಂದೂ, ಅದರಂತೆ, ಸರ್ಕಾರಿ ನೌಕರರು ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಸಾರ್ವಜನಿಕ ವಂತಿಕೆ ನಿಧಿಗೆ ಸಂದಾಯ ಮಾಡುವ ಮೊತ್ತಕ್ಕೆ ಶೇಕಡಾ 100ರಷ್ಟು ತೆರಿಗೆ ವಿನಾಯಿತಿಯನ್ನು ಪಡೆಯಲು ಅರ್ಹರಿರುತ್ತಾರೆಂದು ತಿಳಿಸಲಾಗಿದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN No. AAAGC1692P ಅಥವಾ GGGGG0000G ಅನ್ನು ಬಳಸುವುದು.

PR-351

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ

ಆರ್ಥಿಕ ಇಲಾಖೆ (ಸೇವೆಗಳು-2)